



UNIVERSAL  
LIBRARY

**OU\_200019**

UNIVERSAL  
LIBRARY





ಶ್ರೀರಸ್ತು

ರು ದ್ರ ಭ ಟ್ಪ ವೀ ರ ಚಿ ತಂ

# ಜ ಗ ನ್ನಾ ಥ ವಿ ಜ ಯಂ

ಪ್ರ ಥವಾ ಶ್ವಾ ಸಂ

ಶ್ರೀರಾಮಾನಟ ಕೌಸ್ತುಭದ್ಯುತಿಶಿರತ್ನುಸ್ತ್ರಾಂಜಲಿಕ್ಷೇಪವ  
ಕ್ಷೋರಂಗಳ್ಛತೆಯಾದ ಪಾದನಖರೋಚಿರ್ಗಂಗೆ ಸೃಷ್ಟೀಶಕೋ |  
ಟೀರವ್ಯಾಪ್ತಿಗೆ ಸಂದ ಚಕ್ರರವಿ ದೈತ್ಯಧ್ವಾಂತಮಂ ಗೆಲ್ಲ ಭೂ  
ಭಾರಚ್ಛೇದವಿನೋಟ ಕೃಷ್ಣ ಸಮೆಗಿಗಾಸಂದಸಂಚೋದಮಂ ||

ಜನನುತರಾಜಹಂಸನಯನಂ ಕಮಲಾವಸಥಂ ಕಳಾಕಂ  
ತನನೆನಿಸಿದರ್ಗ ಪೆಂಪುಪಮೆವೆತ್ತೊಪಮೆನೂ ಹಿರಣ್ಯಗಭಸನಂ |  
ಗೆನಿಸಿ ಯುದಾರನೆಂಬ ರಜಮೊಂಬಯೆ ಸತ್ತ್ವನಿಧಾನನೆಂಬ ಪೆಂ  
ಪನುಗುಣಮೊದ ಲೋಕಪಿತನೊಲ್ಲ ಚತುರ್ಮುಖಸಿಗಿ ರಾಗಮಂ || ೧

ಅರಿಕಾಮಧ್ವಂಸಿ ನಾಗವ್ರಜಮಯಕಟಕಂ ರಾಜರಾಜಪ್ರತಿಷ್ಠಾ  
ನಿರತಂ ಲೀಲಾಕ್ರಮೋದಂಚಿತನಿರವಧಿಗಾಂಗೇಯಕಂ ಟ್ಪಟ್ಟುರಧ್ವಂ |  
ಸರತಕ್ರೋಧಂ ವೈಷಾಂಕಂ ವಿಬುಧನುತ ನುಮಾಕಾಮಿನೀಚೀವಿತೇಶಂ  
ಪರಮೈಶ್ಯರಾಜ್ಯದಂ ರಕ್ಷಿಸುಗೆ ನೆಸುಧಯಂ ಯುದ್ಧ ರಂಗತ್ರಣೇತ್ರಂ || ೨

ಪ್ರಾಹ್ಲಾದಪಾಪಂ ಸಕಲಧರಣಿಭೃನ್ಮಪ್ತಕನ್ಯಸ್ತಮಾಗಿ  
ಽಚ್ಛಂಛಸ್ರತಾಪೋದಯಮುರಿಕುಮುದಾಭೋಗವಿಧ್ವಂಸಿಯಾಗಿ |

ರ್ಪಿನಮುದ್ಯನ್ತಂಡಲಾಗ್ರಂ ಸಲೆ ಘನಪದವೀಶೋಭೆಯಂ ವೆರ್ಚಿಸುತ್ತಿ  
 ರ್ಪಿನಮೊಳ್ಳಂ ಪೆತ್ತುದಾತ್ತಂ ಬೆಳಗುಗೆ ಜಗಮಂ ಗೋಪಮೂರ್ತಂಡ  
 ದೇವಂ : || ೪

ಅರಿಂದ್ರಂ ಕರದೈರ್ಘ್ಯ ಮುಲ್ಲಸದಹೀನಾಲಂಕೃತಂ ಮೂರ್ತಿ ಸಾ  
 ಹ್ವರಸೇವ್ಯಂ ನಿಜವಿದ್ಯೆ ವಿಶ್ವವಿನುತಂ ಪಾದಂ ಸದಾಪ್ರಿಯಂ |  
 ವರದಾನಂ ನತಭದ್ರಲಕ್ಷಣಪದಂ ಪದ್ಮಾನುಷಂಗಿತ್ವಮಾ  
 ಗಿರೆ ಪೆಂಪಚ್ಚ ರಿಯಾದ ದೇವಗಣಸಂ ರಕ್ಷೆಕ್ಕ ಭೂಚಕ್ರಮಂ || ೫

ಕೆಸಞ್ಚೋಳ ಪುಟ್ಟಿದುದಂತುಮಲ್ಲದೆ ರಜಸ್ಸಂಲೀಢವೆಂತುಂ ಜಡಾ  
 ವಸಥಂ ಚಿಃ ಮಧುಪ್ರಸಂಗಿ ಖರದಂಡಂ ಮತ್ತೆನುತ್ತಬ್ಬಮಂ |  
 ಬಿಸುಟತೃತ್ತಮಮಿಂತುಟೆಂದು ಪಿರಿದುಂ ಸಂತೋಷದಿಂ ವಾಣಿ ಬು  
 ದು ಸಮಂತಿರ್ಕೆ ನವೀನಸೌರಭದ್ರೋಲ್ ಜಿಹ್ವಾಗ್ರದೊಳ್ ರುದ್ರನಾ || ೬

ಕೋಕನದಗರ್ಭನಿಂ ವಾ

ಶ್ರೀಕಿಯೆ ಕವಿ ಮುನಿನಿಕಾಯದೊಳ್ ಸಂದತ್ತೀ |

ಲೋಕಕ್ಕೆ ನಾನ್ಯಃ ಕುರು

ತೇ ಕಾವ್ಯಮೆನಿಪ್ಪ ಮಹಿಮೆ ತನ್ನೊ ನಿವರನಾ || ೭

ಸ್ತುತಿಗೆಯ್ವೆಂ ಕೃತಪಂಚಮಶ್ರುತಿಪುರಾಣವ್ಯಾಸನಂ ವ್ಯಾಸನಂ

ಕೃತಿಲೋಕಶ್ರುತಿಪೂರಕಲ್ಪಕವಿತಾಗೀರ್ಬಾಣನಂ ಬಾಣನಂ |

ಚತುರೋಕ್ತಿಪ್ರಚುರಾರ್ಥಕಾವ್ಯಜನಿತೋರ್ವೀಹರ್ಷನಂ ಹರ್ಷನಂ

ಶತಪತ್ರಾಕ್ಷಕಥಾಮೃತಚ್ಯುತಬುಧಸ್ತೋಮಾಘನಂ ವಾಘನಂ || ೮

ಸುಕವಿಜನಗಣಸೆಯೊಳ್ ದ

ತ್ತಕನಿಷ್ಠಿ ಕನಾಗೆ ಕಾಳದಾಸಂ ಮೊದಲೆಂ |

ದು ಕರಂ ಬಣಿ ಪರದಖಿಂ

ದೆ ಕಾಳದಾಸಂಗೆ ದಾಸರೆನಿಪರ್ ಕವಿಗಳೆ || ೯

ಕ - ಶ್ರೀಜಗನ್ನಾಥದೇವಂ, ಗ. ಘ - ಶ್ರೀಜಗನ್ನಾಥಸೂಕ್ಯಂ.

ಇನಿತುಮುಸಿರ್ಕೆ ಮತ್ತೈತಿಯೋಳೀಧರೆ ಬಣಿ ಸೆ ಸಂದ ಶಂಬವೆ  
 ಮರ್ನ ಬಗೆ ಶಾಂತಿವರ್ಮನ ನಯಂ ಗುಣವೆರ್ಮನ ಬಂಧಗಾರವಂ |  
 ಮನಸಿಜನೋಜೆ ಕಣ್ಣ ಮನ ಜಾಣು ಡಿ ಪಂಪನ ರೀತಿ ಚಂದ್ರಭ  
 ಟ್ಟನ ಜತಿ ಪೊನ್ನ ಮಯ್ಯನ ಬೆಡಂಗು ಗಜಾಂಕುಶನುಳ್ಳ ಬಿನ್ನಣಂ || ೧೦

ಉತ್ತವೆಕರಮೆನೆ ಬೆಳಪ ಶ  
 ರತ್ನಮಯದೊಳೆಂದುಕಾಂತಿ ದಳವೇಱುವವೋಲ್ |  
 ವತ್ಸಳರೆನಿಸುವ ಬುಧರಿನ  
 ಮತ್ಸರರಿಂ ಕೃತಿ\* ಕೃತಾರ್ಥಮಕ್ಕುಮೆಮೋಘಂ || ೧೧

ತುಡುಕಿದ ದೋಷಿಯನಲ್ಲದೆ  
 ಪಿಡಿಯದು ಘಟಿಸರ್ಪನಂತುಟಲ್ಲದೆ ತನ್ನಂ |  
 ತುಡುಕದ ನಿರ್ದೋಷಿಯುಮಂ  
 ಪಿಡಿವುದು ಖಳಮುಖಘಟೋಗ್ರಜಿಹ್ವಾಸರ್ಪಂ || ೧೨

ಕವಿತಾಸೌಧನೆ ಸೋಲ್ವವೋಲ್ | ಕೃತಿಯೊಳಜ್ಜಂ ಸೋಲ್ವನೇ | ಚಂ  
 ದ್ರಕಾಂ  
 ತವೊಸರ್ವಂತಿರೆ ಗೋರಿಕಲ್ಲೊ ಸರ್ಗುಮೇ ಬೆಳ್ಳೆಂಗಳೊಳ್ ತುಂಬಿ ಪಿ |  
 ವರ್ವೋಲೇಂ ಪೀರ್ದಪುದೇ ಕಡಂದುಱುತೆ ನವ್ಯಾವೋದಮಂ ಪೂಗ  
 ಳೊಳ್  
 ನವಚೂತಂ ತಳವೆಂದದಿಂ ತಳಗುಮೇ ಸ್ಥಾಣೂತಕ್ಕರಂ ಚೈತ್ರ  
 ಯೊಳ್ || ೧೩

ಅರ್ಥಾಭಾಸದಿನಕ್ಷರ  
 ಸಾರ್ಥಮನುಚರಿಸೆ ಕಾವ್ಯಮೆಂತೆಸೆಗುಂ ಸ್ತ ತ |  
 ತ್ವಾರ್ಥಮನುಚಿಯದ ಮುನ್ನ ಮೆ  
 ಪಾರ್ಥಂ ರಂಜಿಸದ || ಪಳಕು ಮಣಿಯವೊಲಿರದೇ || ೧೪

\* ಕ—ಅಮತ್ಸರಮತ್ತೈತಿ | ಕ. ಬ. — ಸೋಲ್ವವೋಲ್.  
 † ಕ. ಬ. — ಸೋಲ್ವನೇ. ಸ್ತ ಬ. — ಮುತ್ಸರಗುಂ. || ಕ. — ರಂಜಿಸದ.

ಪೊಸತನೆ ಪೇಟ್ಟು ತಿರ್ಮವಣಿವೆನ್ನೊಳ ಸನ್ನಿ ದಮಾದೊಡಂ ಕರಂ  
 ರಸಿಕರನೆಯೆ ತಿರ್ದಿಸಿದೊಡಲ್ಲದೆ ನಿಲ್ಲದು ಚಿತ್ತಮಂತೆ ತಿ |  
 ದಿಸುವುದೆ ನೆಲನಯಂ ಬೆಳಗೆ ಕನ್ನಡಿ ಸೋದಿಸೆ ಪೂರ್ವ ವಿರಾಜಿಸಂ  
 ತೆಸೆದು ಬುಟಕೆ ಮತ್ತೈತಿ ಚಮತ್ಕೃತಿಯಂ ಧರೆಗುಂಟುಮಾಡುಗುಂ ||  
 ಇನಿಯಳ ಸೋಂಕಿನಂತೆ ಪೊಸಮಾವಿನ ಪೂವಿನ ಜೊಂಪದಂತೆ ಚಂ  
 ದನರಸದಣ್ಣಿನಂತೆ ನನೆಯೇಳಿದ ಮಲ್ಲಿಗೆಯಂತೆ ಪೂರ್ಣ ಚಂ |  
 ದ್ರನ ಸಿರಿಯಂತೆ ಬಂದೆಸಸ ತೆಂಕಣ ತಂಬೆಲರಂತೆ ರುದ್ರಭ  
 ಟ್ಪನ ಕವಿತಾರಸಂ ಮನಮನಿಕುಂಗಳಿಗೊಳ್ವುದು ಸಜ್ಜನರ್ಕಳಾ || ೧೬  
 ಈತೆಹದಿಂ ಬುಧರೆ ಪೊಗಣ್ಣು ಮತ್ತೈತಿಯಂ ನೆಣಿ ಶಾರದಾಭ್ರಚಂ  
 ದ್ರಾತಸ ರುದ್ರ ಕೃಷ್ಣ ಕಥೆವೇಜೆನೆ ಕಾವ್ಯಸಮಾಧಿಯಿಂ ಪರಂ |  
 ಜ್ಯೋತಿ ಮುಕುಂದನೆನ್ನ ಬಗೆಯೊಳ್ ನಿಲಿ ನಿರ್ಮಳತತ್ತ್ವಬೋಧಮು  
 ದ್ವೈತಿಪ್ರದಂಬುದಂ ಬಯಸಿ ಪೇಟಲೊಡಚೆಗದಿನೀಪ್ರಬಂಧಮಂ ||  
 ಅಳವಲ್ಲಿಸುತ್ತಿ ಯೆನ್ನ ಚಿತ್ತವಣುಮಾತ್ರಂ ಜಿಹ್ವೆಯೊಂದಕ್ಕರಂ  
 ಗಳುಮೈವತ್ತೆರಡೆಂಬ ಚಿತ್ತವೆಖಿಳೋದ್ವೀವ್ಯಾಪಕಂ ಜಿಹ್ವೆ ಕೇ |  
 ವಳಮೆತ್ತೇನುಮನೆಂಬುದಕ್ಕರಮುಮೆಲ್ಲಾ ವೇದಶಾಸ್ತ್ರಂಗಳಂ  
 ಬಳಸಿತ್ತಂತುಮತರ್ಕ್ಯಮಲ್ಲವೆ ಮಹತ್ತ್ವಂ ವಿಷ್ಣು ಸರ್ವಜ್ಞನಾ || ೧೭  
 ಪಿರಿಯಂ ಬ್ರಹ್ಮಾದಿದೇವರ್ಕಳನೆನುತುಮದೇಂ ವಿಷ್ಣು ಗಣಾಘೆಯಂ \* ಬಿ  
 ತ್ತರಿಪೆಂ ಕುಂಭಾಂಬುವಿಂದಂಬುಧಿಜಳ ಮಣುವಿಂ ಪರ್ವತಂ ಕ್ಷುದ್ರ  
 ಶಂಖೋ |  
 ದರದಿಂ ಬ್ರಹ್ಮಾಂಡಗರ್ಭಂ ಪಿರಿದನೆ ಪೊಗಣ್ಣೊಂದಂದಮೇ ವೇದಶಾ  
 ಸ್ತ್ರಾರಹಸ್ಯಾಚಿಂತ್ಯಸಾಮರ್ಥ್ಯದ ಮುರಹರನಂ ಬಣ್ಣಿ ಸಲೆ ಬಲ್ಲನಾವಂ ||  
 ಏದೊರೆಪೆಂಪೊ † ಲಕ್ಷ್ಮಿ ನಿಜವಲ್ಲಭೆ ಜಾಹ್ನವಿ ತನ್ನ ಪಾದಸ  
 ದ್ವೋದಕಮಿಂದ್ರಮುಖ್ಯದಿವಿಜರ್ ಸ್ವಸರಿಗ್ರಹಮಬ್ಜಜಂ ಸ್ವಕೇ |  
 ಯೋದರಸದ್ವಯೋನಿಭವನಾತ್ಮತನೂಭವನೆಂದೆನಿಸ್ವ ದು  
 ಗೋದಧಿತಲ್ಪನಂ ನರನಭಿಷ್ಟುತಿಗೆಯ್ಯುದು ಧಾಷ್ಠ್ಯಮಲ್ಲವೇ || ೧೮

\* ಕ.ಖ.—ನೆನೆಯುಮದೇಂ ವಿಷ್ಣು ಗಣಾಘೆಯಂ. † ಕ.—ವೋದಮಿ ಮೂರ್ತಿ

ಕತೆ ವಿಷ್ಣು ಪುರಾಣಂ ಸ

ತ್ಯ ತಿವೇತ್ತಿಂ ಸುಕವಿರುದ್ರ ನೀಕ್ಯತಿಗೆ ಕಥಾ |

ಪತಿ ಕೃಷ್ಣಂ ಕೃತಿಯುಂ ಭೂ

ನುತಮೇ ಜಗನ್ನಾಥವಿಜಯಮೆನೆ ಮೆಚ್ಚ ದರಾರ್ ||

—೧

ವನಜಾಕ್ಷಬ್ರಹ್ಮತಿಪೂತಂ ಕಥೆ ಕವಿ ಕವಿರಾಜಂ ವಚಸ್ಸುಂದರೀನ್ಯ  
 ತ್ಯನಿವಾಸಂ ಚಂದ್ರಮೌಳಿಸ್ರಮುಖನಿಖಿಲವಿದ್ವಜ್ಜನಂ ಮೆಚ್ಚಿ ರುದ್ರಾಂ ||  
 ಕನೆ ಪೇಟಿಂ ದೇವಚೂಡಾಮಣಿಮಣಿಮುಕುರಂ ವಿಷ್ಣು ಕೈಕೊಳ್ಳನೆಂದಂ  
 ದನವದ್ಯಂ ರೀತಿಚೋದ್ಯಂ ಸಕಲವಿಬುಧಹೃದ್ಯಂ ಸಮಂತೀಪ್ರಸದ್ಯಂ ||

ವ|| ಅದೆಂತೆಂದೊಡೆ —

ನಳನೀಗರಾಂಢಮಾಲಾಫಲಿತಮೆನಿಸ ಪೃಥ್ವೀಮಹಾಸಲ್ಲಿಯಂ ತಾಂ

ಬಳಸಿದಾರ್ವಾಲದಂತಿಪುರ್ದು ಜಲಚರಸಂಭೂತಸಂಪದ್ವಿಧಾನಂ |

ವಿಳಸದ್ರತ್ನಪ್ರತಾನಂ ಕುಲಗಿರಿಶರಣಸಾ ನಮುತ್ಕೀರ್ಣಘೇನಂ

ಬಳವದ್ವೀಚೀವಿತಾನಂ ಪ್ರಬಳಘುಳುಘುಳುಧ್ಯಾನಮಂಭೋನಿಧಾನಂ ||

ಆನೆಗಜ್ಜಿ ಮಹಾವಾರಿಸಿ

ಧಾನಂ ಪರಿವೇಷ್ಟಿಸಿದ್ಧ ಜಂಬೂದ್ವೀಪಂ |

ತಾನೆಸೆದುದು ವೃತ್ತತೆಯಿಂ

ದಾನವಮರ್ದನನ ಕೂರ್ಮಮೂರ್ತಿಯ ತೆಚ್ಚಿದಿಂ ||

—೧೪

ನೆಗಟ್ಟಾ ದ್ವೀಪದ ಮಧ್ಯದಲ್ಲಿ ಕಲಶಂ ಚಂಡಪ್ರಭಂ ಪಲ್ಲವಂ

ಭಗಣಂ ಪಂಜರಮಂಬುರಾಳಯೆನೆ \*ಪೂಣ ಬ್ಲಾಸನಂ ಪ್ರೀತಿ ಕೈ |

ಮಿಗಿ ದೈತ್ಯಾಂತಕನಾಮದಿಂದೆಸೆವ ಲಕ್ಷ್ಮೀವಲ್ಲಭಂಗೆತ್ತಿದಾ

ಗಗನಚ್ಯುತದ್ರ ಹೇವದಂಡಮೆನಿಸಲ್ ಸಾಲ್ಪತ್ರು ಹೇಮಾಚಲಂ || —೧೫

ವ|| ಆಮೇರುಗಿರಿಯ ಶಿಖರನಿವಾಸದೊಳೆ,

ನತನಾನಾಮರಮೌಳರತ್ನ ಕಿರಣಂ ನಾನಾಪ್ಸರಃಕೇಕರ

ದ್ಯುತಿ ನಾನಾಚಮರೀಜವಾಯು ಸಭೆಯಂ ತಳ್ಪ್ಪಾಯ್ವಲಿರ್ದಂ ಜಗ |

\* ಕ, ಬ. — ಪಂಜರಂ ಭಗಣಂ. ಪಲ್ಲವಮಂಬುರಾಳಿಯೆನೆ.

ತ್ವತಿಯೋದ್ಧೋಲಗದೊಳ್ ಚತುರ್ಮುಖನತರ್ಮುಖ್ಯಪ್ರಹೃತೇಜಶ್ಚಿಶಂ  
ಶ್ರುತಿಗಾನ್ಯೈಕಸುಖಂ ನಮಚ್ಚ ತಮಶಂ ವಾಣೀವಧೂಟೀಸಶಂ || ೧೬

ವ|| ಅಂತಿರ್ಪನ್ನೆಗಂ,  
ಗರ್ವಿತನ್ಯಪಾಲಕಾಧಮೆ  
ದುರ್ವಿಳಸನಜನಿತಭ್ರೂರಿಭಾರದೊಳನಸುಂ |  
ನಿರ್ವಿಣೆ ಯಾಗಿ ಭೂವಧು  
ಗೀರ್ವಾಣಾವೈ ತವಿರಿಂಚಿಸಭೆಯಂ ಪೊಕ್ಕಳ್ || ೧೭

ವ|| ಅಂತು ಪೊಕ್ಕು ಮುಕುಲಿತಾಂಜಲಿಯಾಗಿ ಮುಂದೆ ನಿಂದಿರ್ಪ  
ಮೇದಿನೀದೇವಿಯ ದೈವ್ಯಭಾವಮಂ ವಿರಿಂಚಿ ಕಾರುಣ್ಯಚಿತ್ತದಿಂ ನೋಡಿ,  
ಹೃದಯದಯಾಮೃತವಾಹಿನಿ  
ವದನಬೆ ಕಡೆಗೋಡಿವೆರಿದುದೆನೆ ನಿಜದಶನಾ |  
ಘದ ವಿಶದಪ್ರಭೆ ಸಭೆಯಂ  
ಪ್ರದಿಯೆ ಮಹೀವಧುಗೆ ವನಜಭವನಿಂತೆಂದಂ || ೧೮

ಇನಿತೊಂದುದ್ವೀಗ ಮೇವಂ ಮರುಕಮದವಳಲೈವಸಂ ನಿನ್ನೊಳೇಕಾ  
ಯುನಿಮಿತ್ತಂ ಪುಟ್ಟೈತೇಕಾರಣದಿನುದಯಿಸಿತ್ತೇತಬಿಂ ಪ್ರಾಪಿಸಿತ್ತಾ |  
ವನಿನಾದತ್ತೆಂತು ಪೊಣ್ಣೆತ್ತನೆ ವನರುಹಗರ್ಭಪ್ರಸಾದೋಕ್ತಿಯಂ ಕೇ  
ಳ್ದನಿತಾನುಂ ಗದ್ಗದತ್ವಂ ನೆಗಣೆ ವಸುಮತೀಕಾಂತೆ ಯಿಂತೆಂದಳಾಗಳ ||

ತಿದಿವೋಲೆ ದಿಗ್ಗಜರಾಜಿ ಗೋಣುಸಿದು ವಕ್ತ್ರಶ್ವಾಸಮಂ ಬೀಜುತಿ  
ಪುಫದು ನಾಲ್ಬಟ್ಟೆಯ ಪಿಟ್ಟೈವೋಲೆ ಕುಲನಗೌಘಂ ಸುರಿದತ್ತಾನೆ ಮೆ |  
ಟ್ಟಿದೆಸಮುಚ್ಚೆ ವೊಲಾಗಿ ಕೂರ್ಮನೊಡೆದಂ ಶೇಷಂ ಘಣಂ ಬಳ್ಳು ಸು  
ರ್ಕಿದವಂ ನೀರಯೆ ಸಿಂಬಿವೋಲೆ ಖಳನ್ಯಪಾಲಾಕ್ಷೌಹಿಣೀಭಾರದಿಂ || ೧೯

\* ಕಥಾವತಾರಮೆಂದೊಡೆ ಅಂಬುಧಿಪರಿವೃತಜಂಬೂದ್ವೀಪಮಧ್ಯದ ಮೇ  
ರುಗಿರಿಯ ಕಿಖರದ ನಿಜನಿವಾಸದೊಳ್ ಸಕಲದೇವಗಣಪರಿವೃತನಾಗಿ ಲೀಲೆಯಿಂದೊ  
ದ್ಧೋಲಗದೊಳರ್ಥ ಪಿತಾಮಹಂಗೆ ಪೇಣಲೆಂದು ಭೂಕಾಂತೆ ತಳದರ್ಪ—೧೦೮  
ಗದ್ಯವು ಕ, ಘ —ಪುಸ್ತಕಗಳಲ್ಲಿದೆ.

ಪ್ರಕಟಂ ಪಾರಿಧಿವೇಲೆ ವಾರ್ಧಿಗೇ ಜಲೌಘಸ್ವರೈಯೋಳ್ ಬಾಧ್ಯಬಾ  
 ಧಕಭಾವಂ \* ನೆಗಲಲ್ಕೆ ನಿಲ್ವ ತೆಱದಿಂದೀಸ್ಮಿಗನ್ನೋನ್ಯಸ್ಯೆ |  
 ನಿಕಸಂಗ್ರಾಮದೆ ಬಾಧ್ಯಬಾಧಕತೆ ಪುಟ್ಟಲೆ ನಿಲ್ವಿನಾನಿಂತು ಸ್ಮ  
 ಷ್ಮಿ ಕರಂ ಪೆರ್ಚಿದೆ ದೇವ ತಾಳ್ದು ನಿಲಲಾಱಿಂ ತನ್ನ ಹಾಭಾರಮಂ || ೩೧

ವೆ|| ಎಂದು ಮೇದಿನೀದೇವಿ ಬಿನ್ನ ಪಂಗೆಯೈ ಸರೋಜಸಂಭವಂ ದೇ  
 ವೇಂದ್ರಮಂತ್ರಿಯಪ್ಪ ಬೃಹಸ್ಪತಿಯ ಮೊಗಮಂ ನೋಡಲಾಂಗಿರಸಂ  
 ಕರ ಕಮಲಂಗಳಂ ಮುಗಿದು, †

ಪಾವಕನೇತ್ರನಾಗಿ ತಮದಿಂ ರಜದಿಂದಜನಾಗಿ ಸತ್ತ್ವದಿಂ  
 ಶ್ರೀವರನಾಗಿ ತೋಱುವ ಗುಣತ್ರಯಧಾಮನಮೇಯನವ್ಯಯಂ |  
 ದೇವರ ದೇವನಾದಿಪುರುಷಂ ಜಳಶಯೈಯೋರ್ಧಪಂ ತ್ರಿಲೋ  
 ಕಾವನನಾಮಹಾವಿಭುಗೆ ಪೇಚಿದೆ ಪದ್ಮಜ ತೀಱದಾರೊಳಂ || ೩೨

ಸುರರ್ಗೆ ಗುರು ವಜ್ರಿ ವಜ್ರಿಗೆ  
 ಗುರು ವಾನೆನಗಬ್ಬ ಗರ್ಭ ನೀಂ ಗುರು ನಿನಗಂ |  
 ಪರಮಗುರು ವಿಷ್ಣು ವಿಷ್ಣುಗೆ  
 ಪಿರಿಯರ್ ಮತ್ತಿಲ್ಲ ದೇವರಿದುವೆ ಯಥಾರ್ಥಂ || ೩೩

ವೆ|| ಎನೆ ವನಜಸಂಭವನದಂ ಮನದೆ ಕೊಂಡು,

ಜನಕನೆ ನಾಂ ನಿನಗೆನಗಾ  
 ದನುಜಹರಂ ಜನಕನದಱಿನಾನಭಿಮತಮಂ |  
 ನಿನಗೆನಗಭಿಮತಮಂ ವಿ  
 ಪ್ಪು ನೆಗಲಿ ದೊಡೆಮಗದಾರ ‡ ಚರಣಂ ಶರಣಂ || ೩೪

ವೆ|| ಎಂದು ತಮ್ಮೊಳಗೊಳಿಸಿ ಮೇದಿನೀದೇವಿಗತಿ ಪ್ರಮೋದಮಂ  
 ಪಡೆದು ಕಳಪಿ ತದೀಯಖೇದಮಂ ತನಗಪ್ಪುಕೆಯ್ವಿ ಪುರ್ವದಂ ಕಂಡು,

\* ಕ. ಬ. — ಭಾರಂ. † ಇದು ಘೆ — ಪುಸ್ತಕದಲ್ಲಿ ಮಾತ್ರ ದೊರೆಯುತ್ತದೆ.  
 ‡ ಕಂಡೆಂತುಮಾರ

ನಮೋದೀಶೇದಮಂ ಬಿನ್ನವಿಪವಹಿಸ \* ತ್ವಂಗೆ ದ್ರೋಣಿಕ್ರಿಯದ್ಧಿ  
 ನವ † ಸೇನಾಕಾಲಕ್ಲ್ಯಂಗಘೃಕುಲವನದಾವಂಗೆ ರಕ್ಷಾರ್ಥಮೊಂದೊಂ |  
 ದವತಾರಂಗೆಯ ದೇವಂಗೆನುತೆ ತೆರಳಲುದ್ಯುಕ್ತ ರಾದರ್ ಸಭೂಭಾ  
 ರವಿಷಾದರ್ ದೈತ್ಯಪೀಡಾಕುಪಿತನಿಜಮನಃಪದ್ಮರಾನಾಕಸದ್ಧರ್ || ೩೫

ವೆ|| ತದನಂತರಂ,

ಭೋರನೆ ತೂರ್ಯವಂಚಿಯನಜಂ ಗಜಮಂ ಬ್ಲವೈರಿ ಮೇಷಮಂ  
 ಮಾರುತಬಂಧು ಸೈರಿಭಮನಂಬುಜಮಿತ್ರಸುತಂ ನೈವಾಹಮಂ |  
 ನೈರೈ ತಿಯಭಿ ಪಂ ಮುಕರಮಂ | ಮೈಗಮಂ ಪವನಂ ವಿಮಾನಮಂ  
 ಮಾರಹರಪ್ರಿಯಂ ವೈಷಭನಂ ಹರನೇಣಿ ನಭಕ್ಕೆ ಸಲ್ವದಂ || ೩೬

ಧವಳಾಬ್ಜ ಗೌರಹಂಸ

ಪ್ರವರನ ಮೇಲಬ್ಜ ರಾಗರುಚಿಯೆನಿಸಬ್ಜೋ |

ಧ್ವವನೇಂ ಬೆಳಗುತ್ತಿದ್ಧನೊ

ಧವಳಾಭ್ರದ ಮೇಲೆ ಬೆಳಗುವೆಳನೇಸಿವೋಲೆ ||

೩೭

ಅಮರನದೀಹಂಸಕುಳಂ

ಕಮಳಜಹಂಸೇಂದ್ರಸೇವೆಗೆತ್ತರ್ಪವಿಳಾ |

ಸಮದೆನಿಸಿ ದೇಸೆವೆತ್ತುವು

ಕಮಳಭವಂಗಳಿಕ್ಕುವಮಳ ಚಮರರುಹಂಗಳೆ ||

೩೮

ವಳಯರವಂಗಳುಣ್ಣೈ ಸುರಕನೈಯರಿಕ್ಕುವ ಚಾಮರಂ ತೆಣಿಂ  
 ಬೊಳಯೆ ಸುರೇಭಕಂಧರದೊಳಿದ್ಧ ಸಹಸ್ರವಿಳೋಚನಂ ಮನಂ |  
 ಗೊಳಿಸದನಿಂಚರಂ ಬೆರಸಿದಂಚೆಗಳಾಡುವ ಗ್ರಾಂಗತುಂಗನಿ  
 ಮೂಳಪುಳನಾಗ್ರದೊಳ್ ಮಿಸುಪ ನೀಳಸರೋಜವನಾಳಯಂದದಿಂ ||

ವೆ|| ಆಗಳಂ,

\* ಕ. ಖ. ಗ—ಬಿನ್ನವಿಪವಹಿಸ.

† ಘ—ಮತ್ಸ್ಯಮಂ ವನಧಿಪಂ.

† ಕ. ಖ. ದರ್ಶೋನ್ಮದದ್ಧನವ.

ಹಿಮಶೈಲೇಂದ್ರಮೆಹಂಕೆಯಂ ತಳದು ಬಂದಾಕಾಶದೊಳ್ ನೋಡೆ ಮೇ  
 ರುಮಹಾಶೈಲಮನಾಂತು ಪಾಪುದಪುದೆಂಬನ್ನಂ ಮಹಾಪಾಂಡುದೇ |  
 ಹಮುಮುಜ್ಜಲಂಭಿಪೆಹಂಕೆಯುಂ ಬಗೆಗೊಳಲೆ ಪದ್ಮೋದ್ಭವಂ ಭೂರಿರಾ  
 ಗಮೆಯಾಂಗಂ ತನಗೊಪ್ಪಲಬ್ಜ ಭವಹಂಸಂ ಪಾಪತಬ್ಧೋಧ್ಯದೊಳ್ || ೪೦

ನಿಜನಿಜರಾಜಚಿಹ್ನೆ ನಿವಹಂ ಪರಿರಂಜಿಸೆ ಶಂಖಕಾಹಳಾ  
 ವ್ರಜವಿಜಯಾನಕಧ್ವನಿ ವಿಜೃಂಭಿಸೆ ಕಿನ್ನರಗೇಯನಿಸ್ವನಂ |  
 ವಿಜಯಿಸೆ \* ದಿವ್ಯಭೂಷಣಮರೀಚಿ ರನಿಪ್ರಭೆಯುಂ ಪಳಂಚೆ ನಾ  
 ಕಜರಜನಿರ್ಕಲಂಬಿಡದದೇಂ ನಡೆಗೊಂಡರೊ ಮೋಕ್ಷಮಾರ್ಗದೊಳ್ || ೪೧

ಪವನಸಫಾಂತರದೊಳ್ ಪವ  
 ನವೇಗದಿಂ ಸಾಮಜಾದಿವಾಹನಸಹಿತರ್ † |

ದಿವಿಜರನೇಕದ್ವೀಪಾ  
 ಣವಂಗಳಂ ಕಳದು ಮುಟ್ಟಿವರ್ಪವಸರದೊಳ್ || ೪೨

ಬಳವೊಯ್ದಾಗಸಮಂ ಸಮುದ್ರವೆಸೆದತ್ತಾಕಾಶಮಾರ್ಗ ಶ್ರಮಂ  
 ಗಳನೊಲ್ಬಾಱುಸಲುಪ್ಪ ರೋಚಿಗೆ ನಿಜೋತ್ಪೇನಾತಪತ್ರಂಗಳಂ |  
 ತಳವುಚ್ಚೀಕರಪುಷ್ಪಮಂ ಕೆದಱುವುನ್ಮುಕ್ತಾಹ್ಲತವ್ರಾತಮಂ  
 ತಳವುದ್ವೀಚಿವಿಲೋಲಲಾಸಾಮರಮನೆತ್ತಂ ಬೀಸುವೊಂದಂದದಿಂ || ೪೩

ಚಕಿತತರಂಗಸಂಘಹತಿಯಿಂ ಪೊಪಪೊಣ್ಣುವೆ ಮುತ್ತು ದಿಗ್ವಿಧೂ  
 ನಿಕರದ ತೊಟ್ಟ ಮುತ್ತಿನೊಳೊಡಂಬಡೆ ಸೂಸುವ ಶೀಕರಾಳ ತಾ |  
 ರಕಗಣದೊಳ್ ಸಮೆಂಬಡೆಯೆ ತೇಂಕುವೆ ಮೌಕ್ತಿಕರತ್ನ ಗರ್ಭಶು  
 ಕ್ತಿಕೆ ಸೆಣಿಯೊಳ್ ತಡಂಬಡೆ ಸುಧಾರ ವೆವೊಪ್ಪಿದುದುದ್ಧ ತಾರ ವೆಂ || ೪೪

ವೆ|| ಆಮಹಾರ ವೆಂ ಸಮುದ್ರಮಾಗಿಯುಂ ಅಪಾರವಿಸ್ತಾರಿ  
 ಯುಂ ; ಭಂಗವ್ಯಾಕುಳಿತಮಾಗಿಯುಮೆಚ್ಚುತಪ್ರಭಾವಭಾಸುರಮುಂ ;  
 ಅಪ್ಪ್ರತಿಷ್ಠಿತಮಾಗಿಯುಂ ಲಕ್ಷ್ಮೀಜನ್ಮ ಭವನಮುಂ ; ಮದ್ಯಜನ್ಮ ಸ್ಥಾನ

\* ಕೃ.ಖ. — ಭಜಿಯಿಸೆ, † ಖ. — ಕಾಮಗಾಮಿವಾಹನಸಹಿತರ್.

ಮಾಗಿಯುಂ ಬಾಡಬೋಪಭೋಗಯೋಗ್ಯಮುಂ ; ಕಾಲಕೂಟಪ್ರಭವ  
 ಮಾಗಿಯುಂ ಅಮೃತೋದಯಕ್ಷೇತ್ರಮುಂ ; ಜಡಪ್ರಕೃತಿಯಾಗಿಯು  
 ಮುದಾತ್ತ ಸತ್ತಮುಂ ; ವಜ್ರಾವಲಂಬಿಯಾಗಿಯುಂ ಕುಲಶೈಲಪಾಲ  
 ನಸ್ವಭಾವಯುಕ್ತಮುಂ ; ಮುಕ್ತಾಧಾರಮಾಗಿಯುಮನಂತಾಧಾರ  
 ಮುಂ ; ಮತ್ತ ಮದು ರಸಾತಳದಂತೆ ವಿಷಧರಸಿಪ್ಪೆಯೆಮುಂ ; ಸಾರ್ವಭೌ  
 ಮಭವನಾಂಗಣವಂತನೇಕವಾಹಿನೀಪ್ರಸಂಗಿಯುಂ ; ಗಾಣಿಕ್ಯಗೇಹರಾಜಿ  
 ಯಂತೆ ಪಲ್ಲವಕಸಂತಾನಕ್ರೀಡಾಪ್ರಸಂಚಿಯುಂ ; ಅರಣ್ಯದಂತಗಣ್ಯ  
 ವಿದ್ರುಮವಲ್ಲರೀವೇಲ್ಲಿತಮುಂ ; ತಾರಾಧ್ಯದಂತೆ ದುರಧ್ರಗ್ರಹನಿರುದ್ಧ  
 ಮುಂ ; ನಾಕಲೋಕದಂತನಿಮಿಷಪ್ರಕೀರ್ಣಕಮುಂ ; ಕಂದರ್ಪನಂತೆ  
 ಶಂಬರಮದವಾರಣೋದಾರಮುಂ ; ಐರಾವತದಂತೆ ಪುಷ್ಕರಶೀಕರೋ  
 ದಾರಮುಂ ; ತ್ರಿಪುರಾರಿಯಂತೆ ವಿಷೋರಗಧಾರಿಯುಂ ; ಪುರುಷೋತ್ತಮ  
 ನಂತೆ ಶಂಖಚಕ್ರಾಂಕಿತಮುಂ ; ಚತುರ್ಮುಖನಂತೆ ಸರಸ್ವತೀವತಿಯು  
 ಮೆನಿಸಿದುದು. ಅಂತುಮೆಲ್ಲದೆ,

ಪದಿನಾಲ್ಕುಂ ಲೋಕಮಂ ಕಿಚ್ಚೆಡೆಯೊಳ ತಳದಾವಿಷ್ಟು ತನ್ನೇಕದೇಶಾ  
 ಗ್ರದೊಳಪಗಂ ವ್ಯಾರಿದಂ ತನ್ನೊಳ ಕತಿಸಯವಾರ್ಬಿಂದುವಂ ಪೆಣ್ಣಿ  
 ತಂದಂ |

ತದಜುಂದಂ ಲೋಕಮಂ ತೀವ್ರವುದು ಪವಿಭಯಭ್ರಾಂತಿಯಿಂದಂ  
 ಕ್ಕುದು ತನ್ನಂ ಗೋತ್ರಧಾತ್ರೀಧರತತಿಯೆನೆ ಪೆಂಪರ ವಕ್ಕೇನೊ ಚೋ  
 ಧ್ಯಂ || ೪೫

ವೆ|| ಎಂದು ಸುಧಾರ ವಮಂ ಪೊಗುತರವಿಂದನಾಭನಂ ಪುರಂ  
 ದರಾದಿ ವೈಂದಾರಕವೈಂದವನಂದದಿಂ ನೋಡುತ್ತುಂ ಬರೆವರೆ.

ಸುರಯೋಗೀಂದ್ರಸಮಾಜಸಂಸ್ತವಜಯಧ್ಯಾನಂ ಚಳಚ್ಚಾ ಮರಾ  
 ಮರಕಾಂತಾಜನರತ್ನ ಕಂಕಣಯುಣತ್ಕಾರಸ್ವನಂ ಕಿನ್ನರೋ |

ತಕ್ಕ ರವೀಣಾಕ್ಯಣಿತಾರವಂ ವಿಬುಧವಂದಿವ್ರಾತಮಾಂಗಲ್ಯಪಾ  
 ಠರವಂಭೋಂಕನ ಕೇಳಲಾಯ್ತು ಗೆಲೆವಂದಂಭೋಧಿಸಿಫೋಷಮಂ ||

ವೆ|| ಆಪ್ರಘೋಷದೊಳ್, \*

ಶೀತೋಷ ಭಾವರಹಿತ  
 ಜ್ಯೋತಿರ್ಮಂಡಲವನಂತಕೋಟದಿನೇಶ |  
 ದ್ಯೋತಾಭಮಿದುರ್ದನಿಮಿಷ

ಜಾತಂ ಚಿರನಿಮಿಷಮಾಗೆ ಕಣ್ಣುಳ್ಳು † ವಿನಂ ||

೪೩

ವೆ|| ಅಮಹಾಪ್ರಕಾಶಮಂ ಕಾಶೇಶಯಗರ್ಭಂ ನೋಡಲಳ್ಳು  
 ಬಳ್ಳುತ್ತುನ್ನಿಲಿತನೇತ್ರನಾಗಿ ‡ ನಿಜಾಂತರಂಗದೊಳ್,  
 ಅತಿದುರ್ದಿ ರೀಕ್ಷ್ಯಮಾದೀ  
 ದ್ಯುತಿಯಂ ತೊಲಗಿಸುದು ತೋರ್ಪುದಾಕಾರಮನ |

ಚ್ಯುತ ನೀನೆಂದಾಬ್ರಹ್ಮಂ  
 ಸ್ತುತಿಯಿಸೆ ತೊಲಗಿದುದು ತತ್ಪ್ರಕಾಶವಿಶೇಷಂ ||

೪೪

ವೆ|| ಅಂತುಮಲ್ಲದೆ, §

ನವನೀಲೋತ್ಪಲಸನ್ನಿಭಾಂಗರುಚಿಯಿಂ ಸತ್ತ್ವಿಂಕಿರಾತೋದ್ಗಮ  
 ಚ್ಛವಿಪೀತಾಂಬರಕಾಂತಿಯಿಂ ಸಮುದಿತಾರ್ಕಾಕಾರಚಕ್ರಾಂಶುವಿಂ |  
 ಧವಳಾಂಶೂಜ್ವಲಶಂಖದೀಧಿತಿಯಿನಾರತ್ನಾಕರಂ ಕೂಡೆ ಬ  
 ಣ್ಣವ್ರರಂ ತೀವಿದ ಮಾಣ್ಯೆಯಿಂದೆಸೆವಿನಂ ಚಿಲ್ವಾದನಬೋದರಂ || ೪೫

ವೆ|| ಮತ್ತ ಮಂತಂತೆ ನಡೆಯೆ,

ಲಲಿತವೃತ್ತಂ (ಲಯಗ್ರಾಹಿ)

ಶ್ರೀಸ್ತನಸುಕುಂಕುಮರಜಸ್ತತಿವಿಲೇಪನಗ  
 ಭಸ್ತಿಪರಿರಂಜಿತನಿಜೋನ್ನ ತವಿಘೋಷೇ |

\* ವೋ.ಅ.—ಆಪ್ರದೇಶದೊಳ್.

† ಕ—ಕಣ್ಣುಳ್ಳು. ‡ ವೋ.ಅ.—ಬಳ್ಳುತ್ತುಂ ನಿಮಿಲಿತನೇತ್ರನಾಗಿ.

§ ಕ.—ಅಂತುಮಲ್ಲದೆಯುಂ.

ರಸ್ತುಲಪರಿಸ್ಫುರಿತಕೌಸ್ತುಭವಿಭೂಷಣರು  
ಚಿಸ್ತುಬುಕಿತಾಲಿಳನಭಂ ದಿವಿಜಕಾಂತಾ ||

ಹಸ್ತಚಮರಾನಿಳಮುಹುಸ್ತರಳತಪ್ರಥಿತ  
ವಸ್ತುಚಯಕುಂಡಲವಿಮಂಡಿತಕವೋಲಂ |

ಧ್ವಸ್ತದಿತಿಜಂ \* ನತಸಮಸ್ತವಿಬುಧಂ ಭುವಂ  
ವಿಸ್ತರಣಪಾದನೇಸದಂ ಘಣಿಪತಲ್ಪಂ ||

೫೧

ವೆ|| ಮತ್ತ ಮನಂತರಮೂಕಮಳನಾಭನಭಿಮುಖದೊಳರ್ಧ ಮೈನ  
ತೇಯನಂ ಕಂಡು,

ವಿನತಾನಂದನಿಂದಮಕ್ಕೆ ವಿನತಾನಂದಂ ಪದಂ ಚಾರುಕಾಂ  
ಚನವರಂ ಸ್ಫುಟಿಕಾಶ್ವವರ್ಣಮುದರಂ ಮೂಣಿಕ್ಕವರಂ ಕೊರಲೆ |

ಘನನೀಲೋತ್ಪಲವರ ವಾಸ್ಯಮೆಸೆದತ್ತೀವರ ವಿವಾಂ ಶೂ  
ನ್ಯನ ಭೃತ್ಯಂಗೇಸೆವಂದಮಚ ರಿಯೆನುತ್ತುಂಬಂದು ವೈಂದಾರಕರ್ || ೫೧

ತಮಗಿದಿವಂದುದಧಿಪನಿ

ತ್ತಮಳಮಣಿವ್ರಜದೆ ಕಲ್ಪಕುಜಮಿತ್ತ ಮಹಾ |

ಸುಮೆನಃಪ್ರಂಜದೆ ಹರಿಗ

ಘ್ಯಮೆನಿತ್ತರ್ ಜಯಜಯಾನ್ವಿತರ್ ಬ್ರಹ್ಮಾದ್ಯರ್ ||

೫೨

ತೆರೆವೊಯ್ಲಿಂದಾವ ತುಂತುವನಿ ನಿಜತನುವಂ ತೀವಿ ನಿದ್ರಾಂಗನಾನಿ  
ಭರ್ಸಂಭೋಗಾಂತ್ಯದೊಳ್ ಪ್ಪಣ್ಣಿದ ಬೆಮರವನಿಯಂ ಪೋಲೆ ವಾರಾಶಿಧೀರ  
ಸ್ವರಮಂ ತಳ್ಪಯ್ಯು + ಜೇಂದ್ರಾದ್ಯಮರಜಯಜಯಧ್ವಾನದಿಂದಾಗಳಟ್ಟ  
ದರದಿಂ ಕುಳ್ಳರ್ಧನಾಲೋಕನಕೃತವಿಬುಧಃನಂದಕಂದಂ ಮುಕುಂದಂ ||

ವೆ|| ತದನಂತರಂ,

ತಾದಗೆದುಟುಗಲೆ ನವಸಂ

ಧ್ಯಾರಾಗದೊಳಸೆವ ತೆಹಿದೆ ಪದನಖರುಚಿಗಳೆ † |

\* ಕ—ಸ್ವಸ್ತಿವಚನಾ. † ಕ—ಕಳ್ಳಿಯ್ದು.

‡ ವೊ ಅ—ರುಚಿಯುಂ, ಕ. ಬ. ರುಚಿರಂ.

ಚಾರುಮಣಿಮಕುಟರುಚಿಯೋಳ್

ರಾರಾಜಿಸೆ ವಿಷ್ಣುಗೆತಿಗಿ ನುಡಿದಂ ಬ್ರಹ್ಮಂ ||

೫೪

ಸುಮನಸ್ಸಿಂಧುವ ರೂಪದಿಂ ಮಜೆಯ ಪಾಂಗಿಂದಿನ್ನು ವೆತ್ತಿಪುರದಂ  
ದು ಮಹಾವಾಲದ ಪೊಯ್ಲೊಳುಚ್ಚಲಿಸಿದಾಮುನ್ನೀರ ನೀರೆಂಬಿನಂ |

ತಮನಂ ದೈತ್ಯಕದಂಬವೀರತಮನಂ ನಿರೂತಬೃಂದಾರಕೋ

ತ್ತಮನಂ ಮರ್ದಿಸಿ ಮತ್ಸ್ಯರೂಪದೊಳ ತಂದೈ ವೇದಮಂ ಮಾಧವಾ ||

ಬಸಿಜೋಳ್ ಸರ್ವಾಂಗಮಂ ಬೈತಿಡುವುದಿತರಕೂರ್ಮಕ್ಕಮಿಾಗಳ್ ನಿಜಂಬೆ

ತ್ತೆಸೆದತ್ತಂತಾತ್ಮಕೂರ್ಮಕ್ಕ ತಿಗುದಧಿತಳಂ ಸಾಲದಂಗಳಂ ನೀಂ |

ಬಸಿಜೋಳ್ ಬೈತಿಟ್ಟಭಿಪ್ರಾಯದಿನನೆ ಕಮಠಾಕಾರಮಂ ತಾಳದೈ ರಾ

ಕ್ಷಸವಂಶಧ್ವಂಸಿ ನೀನಂದುದಧಿಮಥನದೊಳ್ ಮಂದರೋದ್ಧಾರಣಾರ್ಥಂ ||

ಭುವನಂ ತಾಂ ಭುವನಾತ್ಮಮಾಗೆ ಧರೆಯಂ ಕಳ್ದಿ ಹಿರಣ್ಯಾಕ್ಷನಂ

ದಿವಿಜಾಧೀಶ್ವರರೂಕ್ಷನಂ ಸಕಲಲೋಕಾಸ್ಥೋಟನಾಪೇಕ್ಷನಂ |

ತವೆ ಕೊಂದಾದಿವರಾಹರೂಪದೊಳ ನೀನಂದೆತ್ತಿದೈ ಗೋಮಿನೀ

ಧವ ದಂಷ್ಟ್ರಾಗ್ರವ ನೀಲಜಾಲಮಣಿಯೆಂಬಂತಾಗೆ ಭೂಗೋಲಮಂ ||

ಫನಮಾರ್ಗಂ ನಬಟ್ಟು<sup>harmed</sup>ಕಭಿನ್ನದಿತಿಜಾಸೃಕ್ಪಂಕದಿಂ ಕೆಂಕಮಾ

ಗಿ ನಿಲೆ ಸಂಜೆಯೊಳಂದಿನಿಂ ಬಚಕೆ ವಿಚಂ ಸಂಜೆಗೆಂಪೆಂಬುದಾ |

ಯ್ತಿನೆ ದೈತ್ಯಾಂತಕ ನೀಂ ನಿರಸ್ತಜಗದಂಹಂ ರೌದ್ರರಂಹಂ ನೈಸಿಂ

ಹನೆನಿಪ್ಪಾಕೃತಿಯಿಂ ಹಿರಣ್ಯಕಶಿಪುಪ್ರಧ್ವಂಸಮಂ ಮಾಡಿದೈ || ೫೫

ಜಲದಾಧ್ಯಂಬರಮೆತ್ತಿದಂಘ್ರಿಯ ನಖಾಂಕುಶ್ಲೇಣಿ ತಾರಾಗಣ

ಜ್ಜಲದಿಂದಿರ್ದಿನಮಿನ್ನು ಮಂದವನಿಚಕ್ರಂ ವಿಕ್ರಮಕ್ಕೆ ಯ್ದುದಾ |

ಬಲಿಯಂ ದೈತ್ಯಕದಂಬಕ್ಕೆಕಬಲಿಯಂ ಯತ್ತೀಕೃತತ್ಪುಭೃ

ದಲಿಯಂ ಮೆಟ್ಟಿ ರಸಾತಳಕ್ಕಿ ಟಿಪಿದೈ ನೀಂ ವಾಮನಾಕಾರದಿಂ || ೫೬

\* ೫. — ಭುವನಂಗಳ ಭುವನಾತ್ಮಮಾಗೆ ಧರೆಯಂ ತಾಳ್ದಿ.

ಪರಶುಸ್ವರ್ಣಶತಂಗಳಂ ನೆಗಚ್ಚು ವೀವೊಂದೋಳಿಗಳೇತಂಗನಲೆ  
 ಪರಶುತ್ತುಟ್ಟದಯಾಕತೋರಭುಜಮೂಲಾಸ್ವಕ್ವಯೋಧಾರೆ ಸಾ |  
 ಸಿರಮುಣ್ಣಲೆ ತಪ್ಪದೈ ಸಹಸ್ರಭುಜನಂ ಮತ್ತಿರ್ಪತೋರ್ಸೂರ್ಪಿರೇ  
 ಶ್ವರರಂ \* ನೀಂ ತಪ್ಪದೊಟ್ಟದೈ ಪರಶುರಾಮಾಕಾರದಿಂದಚ್ಚುತಾ || ೬೦

ದೇವ ನಿಜೋಗ್ರಬಾಣಹತಿಯಿಂ ತಲೆಗಳೆ ಗಗನಕ್ಕೆ ವೀರಲ  
 ಕ್ಷೇತ್ರವಧುವಾಡುತಿರ್ಪ ತಿಳಿಕ್ಕಲ್ಲೆ ನೆ ಸ್ತೋತ್ರೋಳ ಪಾಪುತಿರ್ಪನಂ |  
 ರಾವಣನಂ ಜಗತ್ತಿತ್ರಯರಾವಣನಂ ವಿಜಿತೋರುಪೀಡಿತೈ  
 ರಾವಣನಂ ರಘುಪ್ರಭವರೂಪದೆ ಮದಿಸಿದೈ ಜನಾರ್ದನಾ || ೬೧

ಅರಿಯಂತೀಯರಿಯಂ ಕಣ್ಣಿತ್ತರಿಯೆನುತ್ತಾದಿಟ್ಟಮಾತ್ರಂ ನಭೋಂ  
 ತರದೋಳೆ ತಾಂ ಶಿಶುಪಾಲಮಸ್ತಕಸಮೇತಂ ಪಾಪಿ ಧರ್ಮಾತ್ಮಜಾ |  
 ಧ್ವರದೋಳೆ ಬಾಯಿನಮಂ ಸುರಾಂಗನೆಯರೀವೆಂತಾಯೆ ನಿಪ್ಪಂಬುಜೋ  
 ದರ ನೀಂ ತನ್ನ ನುಜಾತನಾದ † ಬಲಭದ್ರಾಕಾರಮೇಂ ವಂದ್ಯವೋ ||

ಜಗಮೆಲ್ಲಂ ನಿಜಬೋಧದೃಷ್ಟಿಯೋಳೆ ಕಾಣ್ಬಂದುದೀಚ್ಚರ್ಮಚ  
 ಕ್ಷುಗಳಂ ಕಾಣ್ಬ ಪದಾರ್ಥಮಿಲ್ಲೆನುತೆ ನೀರಾಗುಕ್ಕು ತಿರ್ಪತ್ತು ದೈ |  
 ಗ್ಯುಗಳಂ ವ್ಯರ್ಥತೆಯಿಂದಮೆಂಬಿನೆಗಮಾನಂದಾಶ್ರುಧಾರಾಳೆ ಕೈ  
 ಮಿಗೆ ಬೊದ್ದಾ ಕೈ ತಿಯಿಂದೆ ಯೋಗದೋಳೆ ಕೂಡಿದೈ ಸರೋಜಾಂಬಕಾ||

ಅತಿಮಲಿನಾಂಗಮಾದ ಜಗಮು ಭವದೀಯಹಯಸ್ಪುರತ್ತು ರಾ  
 ಹತಿಯಿನುದಗ್ರಚ್ಚಹತಿಯಿಂ ಲಯಮೆಯ್ವಿಸುವಲ್ಲಿ ನಿನ್ನ ಸಂ |  
 ಗತಿಯೋಳೆ ಕಿಲ್ಬಿ ಪ್ಪಂ ಕಿಡುವುದುಂ ‡ ಕಲಿಕಾಲಮನೋಕ್ಕು ಭೂತಳಂ  
 ಕೃತಯುಗದಂತೆ ವರಿಸುವುದೇವೋಗಡೆವ್ವಂ ನಿಜಕಲ್ಪಿಮೂರ್ದಿಯಂ || ೬೪

ಆನಿನ್ನ ವತಾರಂಗಳೆ

ದಾನವರುಂ ಮುನ್ನಿನವರೆ ಮುಗುಬ್ಬರೆ ಗಡ ಮೇಂ § |

\* ಕ. ಖ. ಗ.—ಮತ್ತಿರ್ಪತೋಂದುರೈಶ್ವರರಂ.

† ಕ. ಖ.—ಜಾತಮಾದ. ‡ ಕ. ಖ.—ಕಿಡುವುದೇಂ. § ವೇ. ಅ.—ಗಡಮೇಣ.

ನೀನಳವಡಿಸಿದ ಕಾರ್ಯವಿ

ಧಾನಂಗಳವೆಮಗೆ ಪೊಸತೆ ಪೇಟಬ್ಬಾಹ್ಲೆ ||

೬೫

ವಿದಿತವ್ಯಾಪಾರ ನೀಂ ಭಾವಿಸು \* ಕೃತಯುಗದಿಂದಾದವರೆ ತ್ರೀತೆಯೊಳ್ ಪುಟ್ಟಿದವರೆ ಮತ್ತೀಗಳೇದ್ವಾಪರದೊಳೊಗೆದವರೆ ದೈತ್ಯರಿದ್ರಪ್ಪರಾದು | ಮೌದರಾರಂತಸ್ಪರಾಗಾರವುದು ಪೆಸರವರಿಂದಾದುದುದ್ವೈತ್ಯವೇನೆಂಬುದನಾನಿಂ ಪೇಟೆವನಲ್ಲೆಂ ವಿಭುಗಪರಿಮಿತಾಳಾಪಮಣ್ಣಾಪ್ಪೈಮೆತ್ತೆ || ೬೬

ವೆ|| ಎಂದು ಭಾರತೀಪತಿ ಚತುರಪರಿಮಿತೋದಾರಗಂಭೀರಭಾಷಿತಂಗಳಿಂ ಬಿನ್ನಪಂಗೆಯ್ಯೆ ತದೀಯಹೃದಯಾಭಿಪ್ರಾಯಮಂ ಸಕಲಲೋಕವೃತ್ತಾಂತಮಂ ನಿಜಸ್ವಾಂತದೊಳ್ ತಿಳಿದು,

ಉದರಾಬ್ಜದಿಂ ನಿಜಾಸ್ಯಾಬ್ಜದ ಕಂಟಿಂಗೆತಿಗುವೆಳಕುಲಂ ಬೆಳ್ಳಡರ್ವಂ | ತೊದವೆ † ದಶನಾಂಶು ಪೊಲ್ಲಡಲಿದೊಂದೆನಲ್ ಪುದಿಯೆ ಹರಿ ವಿರಿಂಚಿಗೆ ನುಡಿದಂ ||

೬೭

ಭಯಮಂ ದೇವಗಣಕ್ಕೆ ಮಾಡಿ ಪದಿನಾಲ್ಕುಂ ಲೋಕಮಂ ದೈತ್ಯನಾಜ್ಜಿಯೊಳೆಡ್ಕೊಂಡಿರೆ ನಾತಿಗಳ ಭಯಮಂ ಕೊಟ್ಟೀಜಿ ತೇಡಿಂ ಜಗ | ತ್ತ್ರಯಮಂ ‡ ಕಾದು ಸುರಾಸುರಾಹವದೊಳಾಂ ಕೊಂದಂದಿನಾಕಾಲನೇಮಿಯೆ ಕಂಸಾಸುರನಾಗಿ ಪುಟ್ಟಿದುದನಾಂ ಬಲ್ಲೆಂ ವಚೋವಲ್ಲಭಾ || ೬೮

ಮೊದಲೊಳ್ ಧಾನವನುಯ್ಯು ತದ್ಭುಜಗಸದ್ವೈತ್ಯದಿಸಲ್ ಕ್ರೋಡರೂಪದಿನಾಂ ಧಾತ್ರಿಯನೆತ್ತಲಾವಸುಮತೀಸ್ತ್ರೀಗ್ನ ಸಂಭೋಗಕಾ | ಲದ ಸಂಸರದೆ ಪುಟ್ಟಿದಂ ನರಕನಾತಂ ಲೋಕಸಂಹಾರಮೂರ್ತಿ ದಶಾಸ್ಪಾದಿಗಳಂ ಬಲಾಧಿಕನದಂ ಬಲ್ಲೆಂ ಸರೋಜಾಸನಾ || ೬೯

\* ಕ-ವಿದಿತವ್ಯಾಪಾರನೆಂ ಭಾವಿಸು, ವೊ. ಅ. ವಿದಿತವ್ಯಾಪಾರನೆಂ ಭಾವಿಸ † ವೊ, ಅ. ಸೊಂಟಿಂಗೆತಿಗುವಂಚಿವಿಂಡುಗಳನೆ ಬೆಳ್ಳೊದವೆ. ‡ ಕ. ಬ.—ಜಗನ್ಮಯಮಂ.

ಗರಿಗಳನೆತ್ತಿ ಪೆರೈರಗಳಂ ಪಿಡಿದಾಂತ ಮಹಾಬಲಸ್ಥವಾ  
 ನರಭಟಕೋಟೆಯಂ ಶ್ವಸಿತವಾತದೆ ಪಾಣಿಸುವಂಪ್ಪಿಯುಗ್ಗದಿಂ |  
 ದೊರಸುವ ಕೈಗಳಂ ಪೊಸೆದು ಮುಕ್ಕುವಗುವಿನ ಕುಂಭಕರ್ಣನೀ  
 ಧರಣಿಗೆ ದಂತವಕ್ರನೆಸಿದು(ಪು)ದನಾನಖುವೆಂ ಚತುರ್ಮುಖಾ || ೩೦

ಹರಸಖನಲ್ಲಿ ಪುಷ್ಪಕಮನಿಷ್ಕುಳಗೊಂಡು ಹರಾದ್ರಿಯಂ ಹರಂ  
 ಬೆರಸು ಭುಜಂಗಳಂ ನೆಗಪಿ ಶಕ್ರನಾಮಂ ಸೆಜಿಗೆಯ ಜೇಯನಾ |  
 ಗಿರೆ ಬಹುಯತ್ನಗೌವದಿನಾಂ ಪೋಣದಿಕ್ಕಿದ ರಾವಣಂ ವೆಚೋ  
 ಧರ \* ಶಿಶುಪಾಲನೆಂಬಸುರನಾದುದನಾಂ ತಿಳಿದೆಂ ನಿರಾಕುಳಂ || ೩೧

ಕ್ರಮದೆ ವಿಜೃಂಭಣಾಕ್ರಮದೆ ಕೊಂಡು ಧರಾತಳಮಂ ರಸಾತಳ  
 ಕ್ಕಮರವಿರೋಧಿಯಂ ಕಳುಹಿದೆಂ ಬಳಿಯಂ ಬಳಿಯಂ ತದಾತ್ಮಜಂ |  
 ಯಮಸಮಭೀಕರಂ ಯಮಸಮಾಧಿಯಿನೀಶ್ವರನಿಂ ವರಂ ವರಂ  
 ಸಮನಿಸ ಬಾಣನೀಸುರರೆ ಹೃದ ತಬಾಣನೆ ಬಲ್ಲೆ ನಬ್ಬಜಾ || ೩೨

ಚಕ್ರಧರತ್ವಮೆಂದು ಸಫಲಂ ಭುಜಸಾಹಸಮೆಂದು ಧನ್ಯವಾ  
 ಚಿಕ್ರತುವೆಂದು ಪೂರ ಮಸುರಾಂತಕನಾಮೆಂದು ಸಾರ್ಥಕಂ |  
 ಶಕ್ರವಿರಿಂಚೆಮುಖ್ಯಸುರರಕ್ಷಣಮೆಂದು ಕೃತಾರ್ಥಮೆನ್ನೊಳಾ  
 ವಿಕ್ರಮಸಾಲ್ವನಂ ತವಿಸಿದಂದಿದನಾನಖುದೆಂ ಪಿತಾಮಹಾ || ೩೩

ಇವರಂ ಕೊಲ್ವ ಸವಿಾಪದೊಳ್ | ಮಗಧಭೂಭೃದ್ಯುದ್ಧದೊಳ್  
ಷಟ್ಪುರಾ  
 ಹವದೊಳ್ ಪಾಂಡವಕೌರವಾಚಿಯೊಳನೇಕಾಕ್ಷೌಹಿಣೀಸೈನ್ಯಸಂ |  
 ಘವನುನ್ನೂಲಿಸಿ ಭೂಮಿಭಾರವನಮೋಘಂ † ಪಿಂಗಿಸಲ್ವೇಱ್ಪುದೀ  
 ಭುವನವ್ಯಾಪ್ತಿಯನೆಲ್ಲಮಂ ತಿಳಿದೆನಾಂ ವಾಣೀವಧೂವಲ್ಲಭಾ || ೩೪

\* ಮೊ. ಅ. ವಚೋವರ. † ಮೊ. ಅ. ಸವಿಾಕದೊಳ್.  
 † ಮೊ. ಅ. ಭೂರಿಭಾರವನಮೋಘಂ.

ಆದಿತ್ಯನ ಪಿತೃವಾತ್ಯಗ  
 ಳಾದಾಕಶ್ಯಪನುಮದಿತಿಯುಂ ವರುಣನ ಶಾ |  
 ಪಾದೇಶದ ಯದುವಂಶಜ  
 ರಾದರ್ ವಸುದೇವದೇವಕೀಸಂಜೆ ೧೪೦ || ೩೫

ಗೋಸಂಬಂಧದ ತೋಟಯೋ  
 ಳಾಸಾಗರನಾಥನಿತ್ತು ಶಾಪದಿನವರಾ |  
 ದಾಸುತರುಂ ಗೋಪಾಲ  
 ವ್ಯಾಸಂಗದೆ ಕೆಲವುಕಾಲಮಿರ್ಕುಂ ವ್ರಜದೊಳ್ || ೩೬

ಆಗೋಪತನಯರೊಡನುಪ  
 ಭೋಗಿಸಲೆಂದಸ್ವರೋಗಣಂ ದಿವದಿಂ ಬಂ |  
 ದಾಗೋಕುಲದೊಳ್ ಗೋಪ  
 ಸ್ತ್ರೀಗಣವಾಗಿದುರ್ (ಪುರ್) ದೀಗಳಂಬುಜಗರ್ಭಾ || ೩೭

ಶ್ರೀವೇದದುಪನಿಷದ್ವ್ಯಾ  
 ಕ್ಯಾವಳಿ ಗೋವ್ಯಂದಮಾಯ್ತು ಗೋಕುಲದೊಳದಂ |  
 ಕಾವ ಬಿನದಮೆ ಪವಿತ್ರಂ  
 ಕೇವಲಮೇ ಕಾರ್ಯಸೂತ್ರಮಿಂತಿದು ಚಿತ್ರಂ || ೩೮

ಸುತನಪ್ಪೆಂ ದೇವಕಿಗಾಂ  
 ಕತಿಯದಿನವೊಲ್ದು ರಮಿಯಿಬೆಂ ಗೋಕುಲದೊಳ್ |  
 ದಿತಿಸುತರಂ ಕಂಸಾಧ್ಯರ  
 ನತಿಬಲರಂ ಕೊಲ್ವೆನಿಚಿಸ್ತವೆಂ ಭೂಭರಮಂ || ೩೯

ಪುಳಕಂ ತತ್ಪ್ರಿಯೈನಂ ತತ್ಸಭೆಗಭಯಮನಿಂತಿತ್ತು ನೀಮುಂ  
 ನಿಜಾಂಶಂ  
 ಗಳನೀಭೂಭಾಗದೊಳ್ ಬಂದವತರಿಸುವುದೆಂದಾಚಿ ಯಂ ವಾಡಿ  
 ಗಂಡ |

ಸ್ಥಳದೊಳ ಶ್ರೀಕುಂಡಲಂ ಮೆಲ್ಲನೆ ತೊನೆಯ ಚಲದ್ವ್ಯಾಜತಾಕೋ  
 ಟಯಿಂ ಬೀ  
 ಟೊಳವೇಟೆಂದಾ ದ್ರಿಗೀರಾ ವ್ಯಾಣರನವತರಿಪುದ್ಯೋಗದಿಂ ದೇವ  
 ನಿರ್ದಂ || ೪೦

ಇದು ಸಮಸ್ತಕ ಸಿಂಭವಾಂವಮಾಲಂ ಘಟೇಘಟತಾರಘಟ್ಟಘಟನಾಸ್ವತಂತ್ರ ಸಿಜ  
 ಸ್ವರೂಪನಿರೂಪಣಚಕಿತಕಲಸಮಾವ್ಯಾಯತಂತ್ರ ಲಕ್ಷ್ಮೀಕಾಂತ  
 ಶ್ರೀಪಾದಭಕ್ತಿಯುಕ್ತಸುಕವೀಂದ್ರರುದ್ರ ಪ್ರಣೀತ ಶ್ರೀಜಗ  
 ನ್ನಾಥ ವಿಜಯಮಹಾಪ್ರಬಂಧದೊಳ ಸುರಜ್ಯೇಷ್ಠ  
 ವಿಜ್ಞಾನಪನಾಕರನ ಸುಧಾರ್ಣವಾವತರಣೋ  
 ದ್ಯೋಗವಲ್ಲನಂ ಪ್ರಥಮಾಘ್ಯಾಸಂ.



ದ್ವಿ ತೀ ಯಾ ಶ್ವಾ ಸಂ

ಶ್ರೀವರನ ಚರಣಮಂ ಕ  
 ಲ್ಪಾವನಿಜಪ್ರಸವಚಯದಿನರ್ಚಿಸಿ ಬೀಡೊಂ |  
 ತಾವಿಬುಧರ್ ಮುದದಿಂ \* ನಾ  
 ನಾವಿಧವಾಹನದೆ ಮೇರುಗಿರಿಗೆತ್ತಂದರ್ ||

ವೆ|| ಆಮೇರುಗಿರಿಯ ದಕ್ಷಿಣದಿಕ್ಕಾಭಾಗದೊಳನೇಕನಗರನಿಗಮಾಗ್ರ  
 ಹಾರಗ್ರಾಮನಿಕರಬೇಟೆಬರ್ವಟಮುಟಂಬಸತ್ತನದ್ಯೋಷಾಮುಖಸಂವಾ  
 ಹನಿಚಯನಿಚಿತಮುಂ, ಹರಿಹರಹಿರಣ್ಯಗರ್ಭಾದಿಸಕಲಗೀರ್ವಾಣಮಣಿ  
 ಭವನವಾಪೀಕೂಸದೀರ್ಘಕಾತಟಾಕತಟೆನೀನಿಕರಕೋಭಾಕರಮುಂ, ಅ  
 ಗಣ್ಯಪುಣ್ಯಾರಣ್ಯಪುಣ್ಯಾಶ್ರಮಪುಣ್ಯಶೈಲಪುಣ್ಯಹ್ರದಸಮಾಜವಿಭ್ರಾಜಿ  
 ತಮುಂ, ಸಿತಾಸಿತೇಕ್ಷುವಾಟೇನಾನಾಪುಷ್ಪವಾಟಬಹುವಿಧಸುಗಂಧಬಂ  
 ಧುರಗಂಧಶಾಲಿವನಮನೋಹರಮುಮೆನಿಸಿದ ಭರತಕ್ಷೇತ್ರದ ಮಧ್ಯ

\* ಕ—ವಿಬುಧಸಂಕುಲಂ.

ದೋಳ ಮಧ್ಯದೇಶಮುಂಟು. ಅದಱಿ ಪೆಂಪನಭಿವರ್ಣಿಸುವೊಡೆ ವರ್ಣ  
 ಸಂಕರಂ ಚೆತ್ರದೋಳ, ದೋಷಾಭಿಸಂಧಿ ದಿವಸವಿರಾಮದೋಳ, ಅವ್ಯವ  
 ಸ್ಥೆ ಜಡಾಶ್ರಯದೋಳ, ಪರಾಭವಂ ಸಂವತ್ಸರದೋಳ, ಆಕ್ರೋಶಂ  
 ಪಥಪ್ರಮಾಣಂಗಳೋಳ, ಉಪಸ್ಥವೆಂ ಚಂದ್ರಾರ್ಕಬಿಂಬಂಗಳೋಳ,  
 ಉತ್ತುಂಗಭಂಗಂ\* ಕಡಲೋಳ, ವಿಶ್ವಾಸಘಾತಂ ವನದ್ರುಮನೀಡ  
 ದೋಳ,† ಸ್ವಾನಿವಿರೋಧಂ ತಾರಕಚಿತ್ರಕಥೆಯೋಳ, ಪರಾರ್ಥಸ್ಪೃಹೆ  
 ಗುಣವಿಶೇಷದೋಳ, ಅಸತ್ಕಾರಂ ನೀರಸಕ್ಷೇತ್ರದೋಳ, ಪವಮಾನವಿ  
 ಸ್ತಾರಂ ವೈಯೋಮದೋಳ, ಕೃತಘ್ನಭಾವಂ ತ್ರೇತಾಪ್ರವೇಶದೋಳ,  
 ವಕ್ರವಾಕ್ಯಂ ಕೋಕಿಳಂಗಳೋಳ, ಉತ್ಕಂಠತೆ ಮಯೂರಂಗಳೋಳ,  
 ಆಘಡಿ ತುಂಬಿಯೋಳ, ಅಭಿಮಾನಹಾಸಿ ವಿರಹಿಗಳೋಳ, ಹಾಹಾಕಾರಂ  
 ಹೋಮಪುನ್ಮಾಕ್ಷರಂತ್ಯದೋಳ, ವೆಂಚಚ್ಚೇದಂ ಮೇದರೋಳ,  
 ನಿಷ್ಕಾರುಣ್ಯಂ ಭೂಷಣಂಗಳೋಳ, ನಿರ್ಗುಣತ್ವಂಬಿಡುವುಗಳೋಳ,  
 ಅಗ್ರಹಾರಪೀಡೆ ಯುವತೀಕುಚಂಗಳೋಳ, ನಿಗಳನಿರೋಧಂ ಮದಗ  
 ಜಂಗಳೋಳ, ಉನ್ಮಾದಗತೆ ಜಾತ್ಯಶ್ವಂಗಳೋಳ, ವಕ್ರಚಾರಂ ಸರ್ಪಂ  
 ಗಳೋಳ, ಪಚ್ಚಿಂಭೇದಂ ಲಿಪಿಗಳೋಳ ಅಕ್ಕುಮಲ್ಲದೆ ಜನಪದದ ಜನಂ  
 ಗಳೋಳಲ್ಲ. ಅದಲ್ಲದೆಯುಂ,

ದಳತಾಬ್ರಹ್ಮಪ್ರಸರಂ ಸರಂ ಕುಸುಮಮಾಳಾರಾಮಮಾರಾಸು ಮು  
 ಜ್ವಲರತ್ನಾಚ್ಚಿರಲಂಕೃತಂ ಕೃತಕಶ್ಯಲಂ ರಾಜಕೀರಚ್ಚಿದಾ |  
 ನಿಳಲೋಲತಕ್ತಣಿತಾಳ ಶಾಳ ಜನ ! ಚೇತೋನಂದನಂ ನಂದನಂ  
 ಲತಶ್ರೀಪರಿರಂಜನಂ ಜನಮನಲೆ ಚೆಲ್ವಾದುದುರ್ದೀತಳಂ || ೧

ಬಲಿರಾಜ್ಯಂ ಸತತಂ ಪ್ರಜಾಪ್ರತಗಿಲ್ಲಂ ಯಾವನಶ್ರೀಭರಂ  
 ಸಲೆ ಕಾಂತಾತತಿಗೆಲ್ಲಮೂರ್ಜಿತವಸಂತಂ ಸಂತತಂ ನಂದನಾ |  
 ವಲಿಗೆಲ್ಲಂ ರತಕೇಳಿರಾಗವನಿತಂ ಸ್ತೀಪುಂವ್ರಜಕೆಲ್ಲಮು  
 ಜ್ವಲಚಂದ್ರಾತನಮೊಪ್ಪುಗುಂಞ ರಜನಿಜಾತಕೆಲ್ಲಮಾದೇಶದೋಳ || ೨

\* ಕ. ಖ. — ಛಂಗತರಂಗಂ. † ಕ. ಖ. — ವನದ್ರುಮನಿಬಿಡದೋಳ.  
 ‡ ಕ. — ವನ. ಗ. — ವರ. § ಕ. ಖ. — ನೋರ್ಮೆಯುಂ.

ದಾರಿಯ ನಂದನಂಬಿಡಿದು ಪೂತ ಕೊಳಂ ಕೊಳದೊಳ್ ಬಲಲೈಯಂ  
 ಮಾರಿಸಲೆಂದು ಬಂದ ಪಠಿಕರ್ ಪಠಿಕಾನಯನಪ್ರಭಾಮೃತಾ |  
 ಸಾರದೆ ತೀವಿ ಬರ್ಪ ಪರಿಕಾಲ್ ಪರಿಕಾಲ್ಗಳ ನೀರನುಣ್ಣು ಕೇ  
 ದಾರವನಂ ಮನಂಗೊಳಸುತ್ತಿರ್ಪುದು ಭೂವಸಿತಾವಿಭೂತಿವೋಲೆ || ೪

ಸಲೆ ಕಾಲಂ ಪಿಡಿದೆಟ್ಟರಲ್ ಭುವನಮೆನ್ನಿ ದ್ವಲ್ಪಿಗಾಂ ಮುನ್ನವಾ  
 ದೊಲವಿಂದಂ ತಲೆಗೊಯ್ಸಿ ಕೊಂಡೆನನುತ್ತುಂ ಲಜ್ಜಾ ಮಹಾಭಾರದಿಂ |  
 ತಲೆವಾಗಿತ್ತೆನೆ ಪಕ್ಕಶಾಳ ಕಣಿಶಾಳಿನಮ್ರವೊಪ್ಪಿದ್ವದೇಂ  
 ಗಲೆವಂದತ್ತೊ ಸುವರ್ಣವರ್ಣದಿನಿಳಾಶ್ರೀಯುಟ್ಟು ವೋಂಬಟ್ಟಿವೋಲೆ ||೫

ಕಳವುಜ್ಜೇತ್ರದುಪಾಂತನಂದನದೊಳಿದಾರನಂದದಿಂ ಪಕ್ಕಿ ಸೋ  
 ವೆಳತಾಂಗೀಜನವೊಂದು ಮೆಲ್ಲುಲಿಪ್ಪುಮಂ ಕೇಳಂ ತದಂ ತದ್ವನಾಂ |  
 ತಳತಾನೀಕದಿನುಣ್ಣುತಿರ್ಪ ಕಳಕಂಠಧ್ವಾನಸಂತಾನಮೆಂ  
 ದಿಚೆಕೆಯ್ದೆಂತುಮಗಲ್ಲು ವೋಗವು ರುವತ್ತೀರಾಳ ಕೇದಾರದಿಂ || ೬

ಭೋಂಕನೆ ಬಂದುವಂದು ತೊನೆದಿಕ್ಕೆಯ \* ನಿರ್ಕಲದೊಳ್ ಕಲಂಕುವ  
 ನ್ನಂ ಕುಡುಕಿಗೆ † ಸಾಯ್ಕುಲಿವ ತಮ್ಮುಲಿಪಿಂ ಗಿಳಿಸೋವ ಪಾಮರೀ |  
 ಸಂಕುಳದೊಂದುಮೆಲ್ಲುಲಿಪುಮಂ ನಸುಗೇಳದೆ ಸಿಂದ ಕೀರವ್ವಂ  
 ದಂ ಕಳಕೂಜಿತಾನುಮಿತಮಾದುದು ಶಾಡ್ಯಲಗಂಧಶಾಲಿಯೊಳ್ || ೭

ವಿಕಸಿತವಾದ ಕಾಂಚನಸರೋರುಹಪಂಡದ ಪರ್ಬುಮಂ ತದಂ  
 ತಿಕದ ಸುವರ್ಣವರ್ಣಕಣಿಶಾಳಯ ಶಾಳಿಯದೊಂದು ಪರ್ಬುಮಂ |  
 ಶುಕತತಿ ನೋಡಿ ನೋಡಿ ನೆಣಿ ನಿಟ್ಟಿಸಲಾಹದೆ ಮಂಜುಳಾರವಂ  
 ಪ್ರಕಟಸೆ ಪರ್ಬುಗೊಂಡು ಸುಷದಾಡುವುದಲ್ಲಿಯ ಕೆಯ್ಯೊಲಂಗಳೊಳ್ ||

ವನಲಕ್ಷ್ಮೀಶ್ಯಸಿತಂಬೊಲಾಡುವೆಲರಿಂದಂ ಕಂಪಿಸುತ್ತಿರ್ಪಕ  
 ಬಿನ ಕೋಲ್ಗಳ ಬಿಡದೊಂದನೊಂದೊರನೆ ಪರ್ವಾಘಾತದಿಂದುಬಿ  
 ಭೋ |

\* ನೋ—ಅ. ತೊನೆದಿಕ್ಕೆಯು. † ಕ. ಖ. — ಕುಟಕಿಗೆ.

ರೆನೆ ಪಾಯ್ತರ್ಪ ರಸಪ್ರವಾಹಚಯಮಾವಾಳಂಗಳಂ ತೀವ್ರತಿ  
 ಫನನಿದರ್ಪತ್ತಮೈ ತಾಕರಾವನಿಯವೊಲ್ ಪುಂಡ್ರೇಕ್ಷುವಾಟೀಕುಲಂ ||೯  
 ಅರ್ಧಲರ್ಪಂಡನುಂಡು ಕಳನಾದದಿನಾಣತಿಗೆಯ್ವು ತುಂಬಿ ಕೋ  
 ಮಲಕಳಕಾರಸಾಸವಮನೀಂಟಿ ಮದೋತ್ಸವದಿಂ ಕುಕಿಲ್ವ ಕೋ |  
 ಗಿಲೆ ಮಿಡಿಯಂ ಕದುಂಕಿ ನಲಿದಾಡುವ ರಾಜಶುಕಂ ಸರೋಜಕಂ  
 ದಲಮನೊಱ್ಱು ಕರ್ಚಿ ಸುಚವಂಚೆಗಳಿಲ್ಲದಿಲ್ಲ \* ನಂದನಂ || ೧೦  
 ಪಾರದೆ ಕಾಮುಕವ್ರಜಮನಾರ್ದಿಸುವಂಗಳವೀರನಸ್ತ್ರಭೀಂ  
 ಕಾರಮುಮೆಚ್ಚುಱಿಂ ನೆರೆವೆ ನಲ್ಲರ ಸಪ್ರಣಯಪ್ರಕೋಪಹೂಂ |  
 ಕಾರಮುಮುಲ್ಲಸತ್ಯುಸುಮದಿಂ ಮೊರೆದೇಚ್ಚುಳಜಾಲದೊಂದು ಝಂ  
 ಕಾರಮುಮೊರ್ವೆಯುಂ ತವದು ಭಾವಿಪೊಡಲ್ಲಿಯ ನಂದನಂಗಳೂಳ್ ||

ವ|| ಅಂತತಿಶಯಶೋಭಾವಿಷಯವಾದ ವಿಷಯಾಂತರಾಳದೋಳೆ,

ಬಿದಿ ಮನದಟ್ಟಿಯಿಂ ಭುಜಗಲೋಕದ ಮಾನವಲೋಕದಿಂದ್ರಲೋ  
 ಕದ ಬಹುಸಾರವಸ್ತುಗಳನೊಂದೆಡೆಗೆಯೆ ತೆರಳ ತಂದು ಮಾ |  
 ಡಿದನತಿರಮ್ಯಮಂ ಪುರಮನೆಂಬಿನೆಗಂ ಯಮುನಾತಟಪ್ರದೇ  
 ಶ + ದೊಳಸೆದಿಪುರದತ್ತೆ ಮಧುರಾಪುರಮರ್ದಶತಾಂಕನನ್ನಿ ಭಂ || ೧೧

ತಿಳನೀರಿಂ ನೆಯ್ದಿ ಲಿಂ ತಾವರೆಯಿಸೆವೆ ಲೀಲಾಸರಸ್ಸಂಕುಳಂ ಕಂ  
 ದಳರಿಂ ಪೂವಿಂ ಫಲವ್ರಾತದಿನಿಡಿದ ರಸಾಳದ್ರಮಶ್ರೇಣಿ ಪೊನ್ನಿಂ |  
 ಪಳುಕಿಂ ಮಾಣಿಕ್ಯದಿಂ ತೀವಿದ ಕೃತಕನಗೇಂದ್ರಾಳ ತಳ್ತಂಚೆವಿಂಚಿಂ  
 ಗಿಳವಿಂಚಿಂ ಸೋಗೇವಿಂಚಿಂ ಸೊಗಯಿಸಲೆಸೆಗುಂ ತತ್ಪುರೋದ್ಯಾನ  
 ಮುಂದುಂ || ೧೨

ಲತೆಯೆಳಲತೆ ಮಾವಿಮ್ಮಾ  
 ನ್ನು ತೆಂಗು ಚೆಂದೆಂಗು ಕೌಂಗು ಪೂಗೌಂಗೆಲೆವ |  
 ಳೈ ತೊವೆಲ್ಲೆಲೆವಳೈ ನಗಂ  
 ಕೃತಕನಗಂ ಪಲಸು ಬಕ್ಕೆ ವಲಸಾಬನದೊಳ್ || ೧೩

\* ಕ.ಖ.—ಇಲ್ಲದಿಲ್ಲ. † ಕ.ಖ.—ತಟಪ್ರದೇಶ.

ತಿಂತಿಣಿವಣ ಸಾಂತ ಕದಳಂ ಪದವಣ್ಣುದಿದೀಳ ಬೀಡವೆ  
 ಣಿಂ ತುಱುಗಿದ್ ದಾಡಿಮುಚಯಂ ಕಿಸುವಣ್ಣುಸುಕಿದ್ ನಾಗರಂ |  
 ಗಿಂ ತನಿವಣ್ ಪೊದಟ್ಟೆಸವ ಮೊವೆಳಗಾಯ್ಲೊಣ್ ತಳ್ತ ತೆಂಗು ಬೀ  
 ರಿಂ ತುದಿಮುಟ್ಟೆ ಕಾಯ್ತ ಪಲಸೆಂಬಿವು ಕುಂದವು ನಂದನಂಗಳೊಳ್ ||೧೫

ಘಳಮೆಂದುಂ ಕಚವಣ್ಣ ಳಾಗವಲರೆಂದುಂ ಬೀಯವಬ್ಜಾಕರಂ  
 ತಿಳಿದೆಂದುಂ ಬಗೆಗೊಳ್ಳುದುರ್ಕುಪುಗದೆಂದುಂ ತುಂಬಿಗಂ ಹಂಸೆಗಂ |  
 ಗಿಳಿಗಂ ಕೋಗಿಲೆಗಂ ವಿಯೋಗಿಮುಫನಕ್ಕೊಂದುಂ ವಸಂತಪ್ರಿಯಂ  
 ಮುಳಸಿಂದಾದಲರಂಬುವೊಯ್ದು ತೆಗೆದಿರ್ಪಂ ಬಿಲ್ಲನುದ್ಯಾನದೊಳ್ ||೧೬

ನೆರೆದಿಭಶಿಕ್ಷಕರ್ ಕಲಿಸಬೇರ್ವೆಸನಂ ಕಲುತಿರ್ಪ ಗಂಧಸಿಂ  
 ಧುರಚಯವೇಱುದಾತನ ಮನಂ ಮನವಾಗೆ ಮನೋಜವಂಗಳಂ |  
 ಪರಿವೆ ಹಯಾಳ ಶಸ್ತ್ರವಿದರೊಳ್ ಭರದಿಂ ನಿಜಶಸ್ತ್ರವಿದ್ಯೆಯಂ  
 ಪರಿವಿಡಿಗೈಯ್ಯ ರಾಜಸುಕರೊಪ್ಪುಗುಮಾಪುರಗೋಪುರಂಗಳೊಳ್ || ೧೭

ಬಡಪಾರ್ವಂ ಚಾಮದಗ್ನ್ಯಂ ತುಡೆ ವಿಶಿಖಮನೀರಚ್ಚತೆಣ್ಣಾವುದಂ ಮೆ  
 ಯೆಡೆದೋಡಿತೊರ್ಬಗಸ್ತ್ಯಂ ತನುಮುನಿ ಮುನಿದಾಪೋಶನಂಗಳೊಂಡೊ  
 ಡೆತ್ತಂ |

ಪುಡಿವಿಟ್ಟತ್ತೊಂದೆ ಧೀಂಕಾದುದು ಕಪಿಗಣುವಂಗೆಂದಗಟ್ ವಾರ್ಧಿಯಂ ಕೀ  
 ಲ್ಪುಡಿಕ್ಕುಂ ನಾನಾಮರಾಳಬಜುಳಕಳಕಳಧ್ವಾನಸಂತಾನದಿಂದಂ || ೧೮

\*ವೆ|| ಅಂತತಿಗಂಭೀರಮಾದ ಪರಿಖಾಚಕ್ರದಿಂದೊಳಗೆ,

ಶ್ರೀಪತಿ ಲೀಲೆಯಿಂ ವಸುಮತೀಭರಮಂ ತವಿಸಲ್ಕೆ ಬಾಲ್ಯದಿಂ  
 ದೀಪುರದಲ್ಲಿ ಪುಟ್ಟದಪನಿಂ ಗಡ ನೊಣ್ವಿನು ಮೆತ್ಯವೇಷಸ |

\*ಈವಚನದಿಂದ ೩೫ ನೆಯ ಪದ್ಯದ ಮುಂದಣವಚನದವರಗೂ ಇರುವ  
 ಗ್ರಂಥಕ್ಕೆ ಪ್ರತಿಯಾಗಿ ಕೆಲವು ಪುಸ್ತಕಗಳಲ್ಲಿ ಈ ರಗಳೆಯಿದೆ:—

||ರಗಳೆ||ಎನೆಪೆಂಪಂ ತಳದಗಳಿಂದೊಳಗೆ | ನಿಜದೀಧಿತಿ ವೆಸತತಿಯಂ ಬೆಳಗೆ |  
 ಮುಗಿಲಟ್ಟಣೆಗಳ್ಳುಗಿಲ ಮುರುಂಟೆ | ಪಣವಿಗೇರ್ಗೆ ದಿವಮಂ ಮಿಳದರ್ಪಮೀಂಟೆ \*|

\*ವೆಣ್ಣು—೨—ಮಿಳದರ್ಪಂಟೆ.

ದ್ರೂಪನನಂದು ಭೋಗಿಪತಿ ತನ್ನ ಸಹಸ್ರಫಣಾಮಣಿದ್ಯುತಿ  
ವ್ಯಾಪಿಸೆ ಸುತ್ತಿ ನಿಂದನೆನೆ ಕೋಂಟೆಯ ಪೊಂದೆನೆಗಳೆ ವಿರಾಜಿಕುಂ ||೧೯

ಮಿಗಿಲೆನಿಸಟ್ಟಣೆಯಿಂದಂ

ಮುಗಿಲಂ ಮುಟ್ಟುವ ವತಾಕೆಯಿಂ ತೋರಣದೋ |

ಳಗಳಿಂ ರವಿಹಿಮಕರವೀ

ಧಿಗಳಿಂದಂ ಪುರಮದೇಂ ಮನಂಗೊಳಿಸಿದುದೋ ||

೨೦

ಕರಿಯಂ ಶಿಕ್ಷೆಪ ವಾಚಿಸಂಕುಳಮನಂತೋಲಿತ್ತಿಯಿಂ ತಿದುರ್ವ  
ಕ್ಯರಮಂ ಪೇಜುವ ಶಸ್ತ್ರ ಕೌಶಲಧನುರ್ವಿದ್ಯಂಗಳಂ ಬೋಧಿಸಿ |

ತರ್ದದಿಂ ಮಲ್ಲರ ಹೋರಿಪಾಸಕಲವಾದ್ಯಶ್ರೇಣಿಯಂ ಬಾಚಿಸ

ಬ್ಬರಮೆತ್ತಂ ನೆರೆ ಕುಂದದಿರ್ಕುಮನಿಶಂ ರಘ್ಯ ಜನಾತಿಥ್ಯದಿಂ\* || ೨೧

ನೆ||ಅಂತೆನೆವ ಮಹಾರಭಸದಿನತಿಮನೋಹರತೆಯನೊಳಕೊಂಡಿರ್ಪ  
ರಮ್ಯಹರ್ಮ್ಯನಿರ್ಮಿತಮಣಿಸ್ತಭಾಪುಂಜರಂಜಿತದಿನಿರ್ತರಂಬಿಡಿದು ಮೆ  
ಷಿವ ನಾನಾಸದನಸಚ್ಚಿಗಳೊಳತಿಸೊಬಗುವೆತ್ತಿ ಪುರದದೆಂತೆಂದೊಡೆ:-

ಪರದರ ಪಾರ್ವರ ಗೋಪಾ

ಯರ ಜೋದರ ಮೊಲೆಗಾಣಮಣಿಗಾಜರ ಮು |

ಚೆಂಬೊನ್ನ ಕೋಂಟೆ ಥಳಥಳಿಸಿ ಪೊಳಿದು | ಪರಿರಂಜಿಸೆ ನಭನುಂ ಮುಟ್ಟಿ ಬಳಿದು |  
ನಡೆನೋಪ್ಪರಕಣ್ಣಳ ಪಸವೊಡೆ ! ಪೊಸಪೊಂಗಳಸಂಗಳನಾಂತು ಕೂಡೆ | ದೇವಾ  
ಯತನಂಗಳೆಲ್ಲುಬಿಜಿ | ಸಂಗೀತಕಮನಪಿಂಗಳೊಟ್ಟು ತೋಚಿ | ರತಿಯಂ  
ಸೌಭಾಗ್ಯದಬಲದಿನಲೆವ | ಬಹುಕಳಯೊಳ್ಳರತಿಗೆಡರಿ ಮಲೆವ | ಮೇನಕೆಯವಿಳಾ  
ಸವನಿಟ್ಟುಕೊಂಡ | ರಂಭಿಯ ರೂಪಂ ನೆರೆ ಸೂಜಿಗಳೊಂಡ | ಪೆಸರೂರೈಯಂ  
ಕೀಟ್ಟುಡಿಪಲಾರ್ಪ | ಫಣಿಕಾಂತಯರಂದದಿನೊಟ್ಟು ತೋರ್ಪ | ಕಿನ್ನರಿಯರ ಚೆನ್ನಂ  
ಪಟಿದು ನಗುವ | ಖಚರಿಯರಂ ಭಾವನೊಳಯ್ಡೆ ಮಿಗುವ | ಜತ್ತಕರಂ ಸುತ್ತಿಂ  
ದೊಳಗುಮಾಟ್ಟು | ಪಾತ್ಸ್ಯಾಯನನಂ ಪೊಪವೊರಸುಮಾಟ್ಟು | ಕಂಠವರಂ ಮೂವ  
ಣ್ಣಂಬರಪ | ನವವಾರವಿಳಾಸಿನಿಯರಿರುತಿರ್ಪ | ನೆಲೆವನೆಗಳನೊಪ್ಪುವ ಸೊಳಗೆರೆ |  
ಸೊಗಯಿಸುತ್ತಿರವಿಟಪನಚ್ಚದಯಹಾರಿ | ಗಡಿಯಿಲ್ಲದೆ ನೀಳ್ತಂಗೆಡೆಗಳಿಂದ | ಮಲ್ಲಲ್ಲಿಗೆ  
ಬಜ್ಜರರಸರದಿಂದ | ಮಲ್ಲಲ್ಲಿಗೆ ಘಟ್ಟವಳರ್ಕಳಿಂದ | ಮಲ್ಲಲ್ಲಿಗೆ ಪೂವಿನಸಂತೆಯಿಂದ |

\*ಖ. ನೊ-ಅ-ರಘ್ಯಂ ಜನಾತಿಥ್ಯದಿಂ

ಲ್ಲ ರ ಮೆಂಡಳಿಕರ ಸಾಮಂ

ತರ ದಂಡಾಧೀಶರಾಲಯಂಗಳ್ ಘೆಱಿಗುಂ ||

೧೦

ವಿವಿಧಮೆಣಿಶಬಲಿತಂ ರ

ಮೈವಿಧಾನಸುವರ್ಣಕಲಶಕಿರಣೋದ್ದ್ರೋತಂ |

ಅವಿರಳವಾವ್ಯಸಮೇತಂ

ಧವಳಪ್ರಾಸಾದಸಾರದೇವಾಗಾರಂ ||

೧೨

ಪಳುಕಿನ ನೆಲೆಗಟ್ಟುಗಳುಂ \*

ಕಳಧೌತಕುರತ್ನಕೃತಕಭಿತ್ತಿಸ್ತಂಭೋ |

ಜ್ಜ್ವಳಮುಕ್ತಿಕಾವಿತಾನಂ

ಛಳಛಳಪುಪ್ಪು ಪುರದ ನಿಳಯನಿಳಯದೊಳಲ್ಲಂ ||

೧೪

ವೆ|| ಅಂತಿರಮೆಣೀಯತೆಯನೊಳಕೊಂಡಖಿಳಜನನುನೋರಂಜನ  
ಮಾದ ಬೀದಿಗಳೊಳ್,

ಸೌರಭಕುಸುಮವಿಹಾರಂ

ಪೌರವೆಧೂಶ್ವಸಿತಪದ್ಮಗಂಧನಿಚಾರಂ |

ಸಾರತರಶೈತ್ಯಭಾರಂ

ಸ್ವೈರಚರಂ ಸುಚಿವುದಲ್ಲಿ ಚಾರುಸವಿಾರಂ ||

೧೫

‡ ಸಾಲಿಡೆ ಕಟಾಕ್ಷ ಮಾಲೆ ವಿ

ಲೋಲತರಭ್ರಮರನಾಲೆಯೇಟಿಸೆಸುಮನೋ |

ಮಲ್ಲಲ್ಲಿಗಪೆಸರರವನೆಗಳಿಂದ | ಮಲ್ಲಲ್ಲಿಗೆ ಮಂದುರದೋಳಿಯಿಂದ | ಮಲ್ಲಲ್ಲಿಗೆ ಕಾಗಳ  
ಸಾಲೆಯಿಂದ | ಮಲ್ಲಲ್ಲಿಗೆ ತೀವಿದ ಕೋಳಗಳಿಂದ | ಮಲ್ಲಲ್ಲಿಗೆ ದೂಸಿಗವಸರದಿಂದ |  
(ಮಲ್ಲಲ್ಲಿಗೆ ಗಂದಿಗವಸರದಿಂದ) ಮಲ್ಲಲ್ಲಿಗೆ ಕಂಚಿನ ವಸರದಿಂದ | ಮಲ್ಲಲ್ಲಿಗೆ ತಂಬುಲ  
ವಸರದಿಂದ | ಮಲ್ಲಲ್ಲಿಗೆ ಲೀಲೋದ್ಯಾನದಿಂದ | ಮಧುರಾಪುರಮೊಪ್ಪಮನಪ್ಪುಕೆಯ್ತು |  
ಸುರಪತಿಪುರದಳವನನಿಟೆಕೆಯ್ತು | ಮಧುರಿಪುಕೃಪೆಯಂತಿರಯದೆಸವುದಿಂತು ‡ |  
ಪೋಂಟಲ್ಪಣಿಸತಿಗಮಸಾಧ್ಯಮಿಂತು.

\*ಖ—ನೆಲೆಗಟ್ಟುಗಳುಂ. ‡ ಮೊ. ಅ. - ವಾ|| ಮತ್ತಲ್ಲಿಂ ಬಟಿಯಂ, ಎಂದು ಹೆಚ್ಚಾಗಿದೆ.

‡ ಮೊ-ಅ. ಕೃಪೆಯಿಂ ನಯಮೆಸವುದಿಂತು.

ಮಾಲೆಯ ಬಂಬಲ್ಯಗಳಗುಂ  
ಶೀಲೆಯುಮೊಡನಸೆಯೆ ಮಾಲೆಗಾರ್ತಿಯರೆಸೆವೆರ್ || ೨೬

ಬಂದುಗೆಯೊಳ್ ನಯನದ್ಯುತಿ  
ಬಂದುಗೆ ಮಲ್ಲಿಗೆಯ ಪೂಗಳಂದೀವೆರ್ ಕಂ |  
ಪಂ ದಳವೇಣಿಪರಳಗಿಂ  
ಪಂದಳವಡೆ ಪುಲ್ಲವಡಿತಿಯೆರ್ ಸೊಗಯಿಸುವೆರ್ || ೨೭

ಮಲ್ಲಿಗೆಯಂ ನಗೆಯಿಂ ಕರ  
ಪಲ್ಲವದಿಂದರುಣಸರಸಿರುಷಮಂ ರದನದೆ \* |  
ಮೊಲೆಯ ಮುಗುಳಂ ತೋರ್ಪರ್  
ಸಲ್ಲಲಿತಾಂಗದ ಲತಾಂಗಿಯೆರ್ ಮಾನಿನಿಯೆರ್ || ೨೮

ಎತ್ತಿದ ಪುಸ್ಪಮಾಲೆ ಲಲಿತೇಕ್ಷಣತೀಕ್ಷಣ ಮುರೀಚಿ ಗಾಡಿಯಂ  
ಬಿತ್ತುವೆ † ಪುರ್ವುಗಳ್ ಪೊಸತಿದೆಂದು ನಿರೀಕ್ಷಿಸಲೊಂದು ದೇಸೆಯಂ |  
ಪೆತ್ತು ಮದಾಳಶಿಂಜಿನಿಯನಾಕುಸುಮಾಸ್ತ್ರ ಮನಿಕ್ಷುಂಚಾಪಮಂ  
ಚಿತ್ತಜನಾಂತು ನಿಂದನನ ವಿಕ್ರಯಿಪರೆ ಸತಿಯೆರ್ ಲತಾಂತಮಂ || ೨೯

ನ|| ಇಂತೆಸೆವೆ ಮಾಲಾಕಾರವಧೂಜನಂಗಳೆಂ ಚೆಲ್ವುನೆತ್ತು ಪಲ್ಲವೋ  
ಲ್ಲಸಿತಮುಪ್ಪ ಗಾಣಿಕೈಸದನಪಚ್ಚಿಗಳೊಳ್,

ರತಿಯಂ ಕಳಗುಂದಿಸ ಭಾ  
ರತಿಯಂ ಜಾಣೆಂದೆ ಪಚೆವೆ ಸೊಬಗಿಂದಂ ಸುರ\* |  
ಸತಿಯರನಿಚಿಕೆಯ್ಯಗ್ಗದ  
ಸತಿಯೆರ್ ಪೆಸರ್ವೆತ್ತ ವಾರನಾರಿಯರೆಲ್ಲಂ || ೩೦

\* ಈ ಪದ್ಯಗಳಲ್ಲಿ ದ್ವಿತೀಯಸಾದಾಂತ್ಯವಲ್ಲಿ ಗುರುವಿಗೆ ಪ್ರತಿಯಾಗಿ ಲಘುವ್ಯಯವಿದೆ. ಕ್ರಮವಾಗಿ ಅಲ್ಲಲ್ಲಿ ರದದಿಂ, ಸ್ವರ್, ಯಂದು ತಿಬ್ಬದರೆ ಕಂದದ ಗಣಸಿಯಮುವು ನೇರ್ಪಡುವುದು.

† ಮೊ—ಅ—ಗಾಡಿಯಚ್ಚೊತ್ತಿದ.

ಸ್ತುರನಂ ಪೂಜಿಸ ರತಿಯಂ

ಪಿರಿದರ್ಚಿಸ ಪರಕೆಯಂ ನೆಸಂತಂಗೆತ್ತುವೆ\* |

ನೆರೆದಿಂದುವನೊಲಿಸುವ ವಾ

ರಿರುಹದಳಾಕ್ಷಿಯರ ಕಳಕಳಂ ಮನಮನೆಯೊಳ್ || ೩೧

ಓದಿಸುವ ಗಿಳಿಯನಂಚೆಯ

ನಾದರದಿಂ ನಡೆಯಿಸುಲಿವೆ ಪಾರಾವತದ ನು ||

ನೋದಮನೊಲ್ದೀಕ್ಷಿಸುವ ತ

ಳೋದರಿಯೆರೆ ಗುರುನಿತಂಬೆಯೆರೆ ಸೋಗಯಿಸುವೆರೆ || ೩೨

ಲಲಿತಭ್ರೂ ಕಾರ್ಮುಕಂ ಕೇಕರರುಚಿ ನೆನೆಗೋಲೆ ಕುಂತಳಂ ಮೌರ್ವಿ  
ಮಂಜೇ

ರಲಸದ್ಭಾವನಂ ಧನುಸ್ಪೃಗ್ಯತ್ರಮೆನೆ ವಿವಿಯಾರೋಪಿತಾಕರ್ಣಚಾಪಂ |

ಲನಾಯೂಥಂ ಬರಲೆ ಬೆಂಬಲಕೆ ಬರಿಸಿ ಕಾಮಾತುರವ್ರಾತಮಂ ಮೆ

ಲೆ ಲರಿಂ ಪಂಚೇಷು ಗಲ್ಲಂಬಡವಿನಮೆಸೆಗುಂ | ವಾರನಾಡೀಕದಂಬಂ || ೩೩

ಪ || ಅತೆನೆನು | ಕಮನೀಯತರಸ್ವಾಂತಬಂಧುರವಾಗಿ ಸೊಬ

ಗುವೆತ್ತ ಪಣ್ಯಾಂಗನಾಭಿಧಿಗಳೊಳಂದಂಬಡೆದರ್ದು ಮತಿಮನೋಹರಮೆ

ನಪ್ಪುಕೆಯ್ವಿ ಪುರ್ವದದೆಂತೆಂದೊಡೆ,

ಮೇಳವಿಸಿದರ್ ದಂಕುತಿಜನಂ ನಲಿದಾಡುವ ರಮ್ಯಪರ್ಮ್ಯಾದಿಂ

ಕೇಳವನಂಗಳಿಂದೆಸವೆ ತಣ್ಣೊಳಸಂ ಕಳಕಂತನಂದದಿಂ |

ಬಾಳರಸಾಲದಿಂ ನೆರಸ ಭೋಗಿಗಳಿಂ ಮಣಿಕುಟ್ಟುಮಂಗಳಂ

ಬಾಳೆಯರೊಕ್ಕಿಸಿಂ ಸಕಲವ್ಯಥವೆಂದೆಸದಿಪುರ್ವದಾಪುರಂ || ೩೪

ಪ || ಅಂತುಮಲ್ಲದೆ,

ಚೆಲುವಿಕೆಗಿಂಬು ಚೈತ್ರನೊಲಿದಾವಗಮಿರ್ಪೆಡೆ ಕಂತುಗಿಂತಿದೇ

ನೆಲೆವನೆ ಸಂಕರಂ ಪದಪಿಗುಪಿಡಿದೊಪ್ಪುವ ತಾಣ ಸೌಖ್ಯ ಸಂ |

\* ಈ ಪದ್ಯಗಳಲ್ಲಿ ಟ್ಪಿತಿಯವ ವಾಕ್ಯದಲ್ಲೆ ಗುರುನು ಪ್ರತಿಯಾಗಿ ಲಘುವ್ಯಯವಿದೆ. ಕ್ರಮವಾಗಿ ವಸಂತಗುಯ್ಯಾ, ಪಾರಾವತದಾ ಯೆಂದು ತಿದ್ದಿದರೆ ಗಣನಿಮವವು ನೇರವಾದವು. | ಪಂಚೇಷು ಸುಗುಂ | ಬಲಂತೆನವ.

ದೊಲಿದಿಹ ಬೀಡು ವೈಮೆಗೆ ತನಮನೆ ನನ್ನಿಗೆ ಪೀರೆಯಾಗಿ ನಿ  
ಚ್ಚ ಉಮೆಸೆದಿಪ್ಪುದಾನಗರಮುದ್ರಪುರಕ್ಕ ಮುದಾತ್ತ ಮುಗ್ಗಳಂ || ೩೫

ವ|| ಅಂತಸೆನಗರಮಧ್ಯಪ್ರದೇಶದೊಳ್,

ಇದು ಬನಮಿದು ನೃಪಗೃಹಮೆಂ  
ಬುದವೋಘಂ ಸ್ವರ್ಶನಾನುಮಿತಮೆಪ್ಪುದು ಪ |  
ಟ್ಟದಶುಕಪಿಕಾಳಗೇಸ ನೃಪ  
ಸದನಂ ಸೊಗಯಿಪುದು ಚಿತ್ರಮೆಣಿಶಬಲತೆಯಿಂ ||

೩೬

ಅಹಿರಾಜಂ ದ್ವಿಸಪತ್ರೇದ್ವನಃಖಿಯಂ ವ್ಯಾವರ್ಣಿಸಲ್ ಬಲ್ಲನೇ  
ಮಹಿಯೊಳ್ ವನಾನನೆಯೊದೆ ನಾಲಗೆಯೊಳಂತಾಧಾಭುಜಾಗಾರಮಂ |  
ಬಹುವಿಸ್ತಾರಮನಿಂದ್ರಪುಷ್ಪಕವಿವಾನಾಕಾರಮಂ ತನ್ಮಹಾ  
ಮಹಿವಾಧಾರಮನತ್ಯುಪಾರಮನಿಳಾಚೀತಲ್ ಮತ್ತಾ ರಮಂ ||

೩೭

ವ|| ಆರಾಜನಿಳಯದೊಳ್,

ಯದುನಂಶಃಭರಣಂಗೆ ರಾಜ್ಯಧರಧುರ್ಯಂಗುಗ್ರಸೇನಂಗೆ ಪು  
ಟ್ಟದನಭ್ರಕ್ಕೆ ಸಿಡಿಲ್ ಸುಧಾಬ್ದಿಗೆ ಮಹಾಹಾಚಾರ್ಯ ಕಾನನ |  
ಕ್ಕೆ ದವೋಗ್ರಾಕ್ಷಿ ಕಡಂಗಿ ಪುಟ್ಟಿವನೋಲಾಕಂಸದೈತ್ಯಂ ವಿಳಾ  
ಸದಿಸಿದಂ \* ಸೆಜಿಗೆಯ್ದು ತಜ್ಜನಕನಂ ಸಾಮ್ರಾಜ್ಯಸಂಪತ್ತಿಯೊಳ್ ||

ನುಸಕದ ಹಾಚಾರ್ಯ ದೊಡ  
ನಸವಿದುವ ಲೇಖಿ ಪುಟ್ಟುವೆಂದನಾರಾ |  
ಹ್ವಸನೊಡನೆ ಪುಟ್ಟಿ ದೇವಕಿ  
ವಸುದೇವೆಂಗರಸಿಯಾಗಿ ಸುಖದಿಂಬರ್ಪಳ್ ||

೩೮

ವ|| ಅಂತಿಪ್ಪುದುಮೊಂದು ಸಮಯದೊಳ್, ಉಗ್ರಸೇನನ ಸೂನು  
ಸಿಂಹಾಸನಾಸೀನನಾಗಿ ಲೀಲೆಯಿಂದೊಡ್ಡೊಲಗುಗೊಟ್ಟದರ್ಲಿ, ಚಿತ್ರ  
ಚೆನ್ನಾಶುಕಸುಗಂಧಾನುಲೇಸನನಾತ್ಮ ರತ್ನಾ ಭರಣಂಗಳಿಂ ಶೃಂಗಾರಂ

\* ಕವಿಬಾಸುನಿರ್ವಂ.



ತಾನೇನಿ ಮುನಿ ವಿಖ್ಯಾತಂ

ದಾನವಕುಲನಿಧನದೂತನಜಸಂಜಾತಂ ||

೪೦

ಬಂದು ಸಭೆವುಗೆ ಮುನೀಶಂ

ಗಂದಿದಿರೈಘ್ನಘ್ನಹಸ್ತನೇಷಿಗಿದನಸುರಂ |

ಸಂದೆಯಮೇನೇಷಿಗಿಸುವುದ

ದೊಂದುಗ್ರತಸಃಪ್ರಭಾವಮೇಂತಪ್ಪವರಂ ||

೪೧

ಪ್ರತ್ಯುತ್ಥಾನಾನಂತರ

ಮತ್ಯುನ್ಮತಕನಕಪೀಠಮಂ ಮುನಿಗಿತ್ತಾ |

ದೈತ್ಯಂ ಬೆಸಸುವುದೆನಗಾ

ಏತ್ಯಪ್ರಭ ನಿಮ್ಮ ಬಂದ ಕಾರ್ಯಾಂತರಮಂ ||

೪೨

ವೆ|| ಎನೆ ತದೀಯಕರ್ಣಾಭ್ಯರ್ಥನಮಂಪೊದಿ,

ಅತಿದುಸ್ಸಹವಾರ್ತಾ ವಿಷ

ಲತೆಯಂ ನಾಂಟಸಲಿದಲ್ತೆ ಕಂಸಶ್ರೋತ್ರ |

ಕ್ಷಿತಿಖನನಸವಿಶಲಾಕಾ

ತತಿಯೆನೆ ದಶನಾಂಶು ನಿಮಿರೆ ಮುನಿಯಿಂತೆಂದಂ ||

೪೩

ಚತುರಾಸ್ಯೇಂದ್ರಾದಿದೇವರ್ ನಡೆದು ಜಲಧಿತ್ವಂಗೆ ದೈತ್ಯೇಂದ್ರರುದ್ವೈ

ತ್ತತೆಯಂ ಪುಯ್ಯಲ್ತೆ ಕಂಸಪ್ರಭೃತಿದಿತಿಜರಂ ಕೊಲ್ವೆನಾನೆಂದು ಪೂಣ್ಣ |

ಚ್ಯುತದೇವಂ ದೇವಕೀಗರ್ಭದೊಳುದಯಿಸಲೆಂದಿರ್ನಂದಿಂತಿದಂ ಪೇ

ಱ್ಱಿನಾತ್ರಂ ಪಾಂಡುಗಾತ್ರಂ ತಳದನಫಲತಾದಾತ್ರನಾಬ್ರಹ್ಮಪುತ್ರಂ ||

ವೆ|| ಆಗಳತ್ಯಂತವಿಸ್ತೃತಸ್ವಾಂತನಾಗಿ ಕಂಸಂ ನಿಜಾಂತಿಕದೊಳರ್ಧ

ಮಂತ್ರಿಗಳ್ಲಾವೃತ್ತಾಂತಮಂ ಪೇಟ್ಟುದುಮಾಕಾರ್ಯವಾಕ್ರದರ್ಯಂಗೆ

ವಿಪರ್ಯಯಪ್ರದಮೆಂದು ಸಕಳಸುಯುತಜನಮುಂ ಮನದೊಳನುಮಾ

ನಿಸೆ ತತ್ಪ್ರಯೋಜನಪ್ರತೀಕಾರವಿಸಮ್ಮತಮತಿಗಳಕ್ರೂರಾದಿಯಾದವ

ಪ್ರಧಾನರ್ ನಾರದನ ತಥ್ಯವಚನಮನತಥ್ಯಮೊಡಲೆಂದು,

ಕಿಸುಂಪ್ರೊತ್ತಿಕ್ಕು ವೀದಂದುಗಮೆ ತನಗನುಷ್ಠಾನಮುಂ ಧ್ಯಾನಮುಂ ತ  
ತ್ವಸುಖೈಕಜ್ಞಾನಮುಂ ಕೇವಳಮೆನೆ ಕುಟಿಲಂ ಕ್ಲಿಷ್ಟಕಂ \* ಸಾ  
ಧುದುಷ್ಯಂ |

ಪಿಸುಣ್ಣಿ ಮತ್ತಾರೊ ಪೇಷಿ ನಾರದಮುನಿಯವೊಲೆಂಬೀಪ್ರಧಾನೋ  
ಕ್ತಿಯಂ ರಾ

ಕ್ಷಸರಾಜಂ ಕೇಳ್ಪ ದಂಪ್ಪ್ಯಾ ಕಿರಣಭವಳತಾಸ್ಥಾನನಿಂತೆಂದನಾಗಳ್ ||

ತೊದಳಲ್ತು ನಾರದಂ ಪೇ  
ಱು ದದೆಂತೆನಲೆನ್ನ ತೇರನೇಖಿಸಿ ವಿಭವಾ |

ಸ್ವದಮೆನೆ ದೇವಕಪುತ್ರಿಯು  
ಮದುವೆಯನಾನೊಲು ಮಾತಿ † ಕಟಿಪ್ರವ ಪಥದೊಳ್ || ೪೬

ಅಮರಾಧ್ಯದೊಳೊಂದಕರೀ  
ರಮಹಾಧ್ಯನಿ ಕಂಸ ಕಂಸ ಕೇಳ್ ದೇವಕಿಯು |

ಷ್ಯಮುಗರ್ಭದಾತನಿಂದ  
ಷ್ಯಮುಚಂದ್ರಂ ನಿನಗೆ ನರೆಗುಮೆಂದುವದೋಘಂ || ೪೭

ವೆ|| ಅನಂ ಕೇಳ್ಪಿಂ ಮದೀಯಜೀವಾಪಹರಣಕಾರಿವಿರೋಧಿಪಷ  
ಸಸ್ಯಮವಶ್ಯಮುದ ನಿಸುವೀದೇವಕೀಗಾತ್ರಕ್ಷೇತ್ರಮನೀಗಳ ವಿನಾಶಮ  
ನೆಯ್ಪಿಸುವೆನೆಂದು ಬಗೆದಂದು ,

ಪೇಱ್ಯಬಗೆಯಿರ್ಕೆ ಪಕ್ಕದ  
ಕೀಱ್ಯಗಳನ ‡ ಕೈಯೊಳದ ಬಾಳಂ ಕೊಂಡಾ|

ನೇಱ್ಯದುಮಾವಸುದೇವಂ  
ಬಾಱ್ಯಸೆಯೊಳಾದ ಬೇದದಿಂದಿಂತೆಂದಂ || ೪೮

ಅಹಿಮುರ್ತ್ಯಮರವಿಷ್ಯಪತ್ರಿತಯಮುಂ ಮುಂ ಗೆಲ್ಲ ನಿನ್ನೊಂದು ದು  
ಸ್ವಪದೋಸ್ಪೃಹಸದಿಂದಮಾದ ಜನಮಲ್ಲಂ ಮಾಸುಗುಂ ತ್ವತ್ಪ್ರತಾ |

\* ಕ. ಖ. ಕೃಷ್ಣ ಕಂ. † ಮೊ-ಅ. ನಾನಂದುಕೂರ್ತು. ಕ. ನಾನಂದುವಾಡಿ.

‡ ಕ. ಖ. -ಕೀಱ್ಯಗಳನ.

ಪಹುತಾಶಂ ಕಡುದಣ್ಣನೇಜುಗು | ಮಮೋಘಂ ಸ್ತ್ರೀವಧಂಗೆಯ್ಯೆಮಾ  
ಣಹುತೇನ್ನೆ ತ್ತ ದಿರೀನಿಜಾನುಜೆಗೆ ನೀಂ ನಿಸ್ತುಂಶ ನಿಸ್ತುಂಶಮಂ || ೪೯

ನೆಟ್ಟನೆ ಮೃತ್ಯುವೀಕೆಯ ಸುತರ್ ನಿನಗೆಂದೊಡೆ ಕೊಲ್ವುದೀಕೆಗಂ  
ಪುಟ್ಟಿದ ಮಕ್ಕಳಂ ಪರಸಿ ಸೇಸೆಯನಿಕ್ಕಿದ ಕೈಯೊಳಂತು ಕೈ |  
ಮುಟ್ಟಿ **ಱಿ**ವಪ್ಪೆ ಪೂಮುತಿಯ ಬಾಳೆಯನೀಕೆಯನಂದು ಬಾಸಿಗಂ  
ಗಟ್ಟಿದ ಶೀರ್ಷದಿಂದೆಕಗಿದಂ ವಸುದೇವನತೀವರ್ಧೀತಿಯಿಂ || ೫೦

ವೆ| ಅದು ಕಂಡು ,

ಅಂ ನಯೆಗೈದು ಕಾಡನುಜೆಯಂ ವಸುದೇವನಮೇತಮಂದು ಮ  
ನ್ಮಂದಿರ | ಮಧ್ಯಕೇಳಿಗೃಹದೊಳ್ ಸೆಣಿಗೆಯ್ದು ತದೀಯಗರ್ಭನಿ |  
ಷ್ಯಂದಿಗಳಪ್ಪ ಕೂಸುಗಳನಿಂ ಕೊಲಲಿದೇನದಿಂತುಟೆಂದು ನೋ  
ಟ್ಟವನುರೂಪನಾದುದಶರೀರಸಮೋಕ್ತಿಗೆ ನಾರದೇರಿತಂ || ೫೧

ವೆ|| ಎಂದು ನುತಿದು ದೇವಕೀಗರ್ಭಾರ್ಭಕದ್ವೇಷಿ ಸುರದ್ವೇಷಿ ಕತಿ  
ಪಯದಿನಂಗಳಂ ಕಟಪಲಿತ್ತಲ ,

ನಂದನವನಮಧ್ಯದ ಕೊಳ  
ದಿಂದಗಲದ ಹಂಸಮಿಥ್ಠನಮೆನೆ ಕಂಸಮಹಾ |  
ಮಂದಿರಮಧ್ಯದ ಮಣಿಗೃಹ  
ದಿಂದಗಲದೆ ನಲಿಯುತಿರಾದಂಪತಿಗಳೆ || ೫೨

ವೆ|| ಅಂತನಿಕಾಮಪ್ರೇಮದಿಂ ಕಾಸುಸುಖಮನನುಭವಿಸುತ್ತಿರ  
ಲನ್ಯೋನ್ಯಪ್ರೀತಿಯಿರಜದಿಂ ಜನಿಸಿದ, ನಿರ್ಭರಸ್ವೇದಸಲಿಸೇಚನದಿಂ  
ನಯಂಬಡೆದ, ಪುಳಕಜಾಳದಿಂ ಚಾಳಕಮನ ಶ್ರುತೆಯ್ದು, ಚುಂಬನಾದಿ  
ಬಹುಕಳಾಕಳಾಪದಿಂ ಪಲ್ಲವಿಸಿದ, ಸಮಪದಸ ಲನಸುಖನಿಪಿರಾಳತೋ

\* ಕ. ಖ. - ಕಡುದಣ್ಣನೇಜುಗು.

† ಕ. ಖ. - ತನ್ಮಂದಿರ.

ಸ್ತ್ರೀಲಿತನಯನಂಗಳಂ ಮುಕುಳತಮುಂ ಕುಸುಮಿತಮುಮಾದ, ನಿಶ್ಚಾ  
ಸಪವನನಿಂ ಪರಿಮಳಮಂ ಬೀಜುವ ವಧೂವರರಾಗವಿಷಯವಲ್ಲರಿ ಫಲಿ  
ತಮಾದುದೆನಿಸಿ,

ಆಗುಣವತಿ ಫಲವತಿ ತಂ

ನಾಗೆಯುಮಿದು ವಿಫಲಮೆಂದು ಪತಿಗುತ್ತವಮಂ |

ತಾಗದು \* ಸಂಸೃತಿ ಫಲವತಿ

ಯಾಗಿರೆಯುಂ ಯೋಗಿಗುತ್ತವಂ ಪುಟ್ಟದವೋಲೆ ||

೫೩

ವೆ|| ಅನ್ನೆಗಂ ನವಮಾಸಂ ತೀವಿ ದೇವಕಿ ಬೆಸಲೆಯಪ್ಪುದುಮ  
ದಂ † ಗೃಹಾಧ್ಯಕ್ಷನಿಂದಾಕ್ಷಣದೊಳ ಕೇಳ್ದು ಕಂಸಂ ತದೀಯಬಾಲ  
ಹಿಂಸಾಪರನಾಗಿ ಸೂತಿಕಾಸದನಮಂ ಪೊಕ್ಕು, ವಿಕ್ರಾಂತಮಂತರಿಸೆ,  
ಪೆಂಪು ಸೊಂಪಟಿಯೆ, ಭುಜಬಳವೊಳಸರಿಯೆ, ಮಾನಂ ಮ್ಲಾನತೆಯನೆ  
ಯೆ, ಜಸಂ ಮಸುಳ, ಧೃತಿ ಗತಿಗಿಡೆ, ಪೊಡರ್ಪೆಡೆಯುಡುಗೆ, ಕರುಣವ  
ಪಸರಣಂಗೆಯ್ಯೆ, ರೂಢಿ ಗೊಡ್ಡುಗೊಳ, ‡ ಧರ್ಮಂ ನಿರ್ಮದವಾಗಿ,  
ಮೈಮೆ ಮೆಯ್ಯುಜಿಯೆ, ಪಾಟೆ ಹೂಪೆ, ಬೇಸುಗೆ ವೆಸರಟಿಯೆ, ಹೇಯಂ  
ಮಾಯವಾಗಿ, ಸತ್ತ್ವಂ ಸತ್ತ್ವಂಗಿಡೆ, ಕಣ್ಣರಿ ಬೆಂಬರಿಯೆ, ಕುಲಂ ಮಲಿನ  
ವೆನಿಸೆ, ವಿಳಾಸವೋಸರಿಸೆ, ಬೆಡಂಗಡಂಗೆ, ಮೆಯ್ಯುಮಾಸಾಹದಕೂಸಂ  
ತಲೆಕೆಳಗಾಗಿ ಪಿಡಿದುಕೊಂಡು ನಡೆವೆನ್ನಂ, ಬೆನ್ನನೆ ಬಟಸಂದು ಮಂತ್ರಿ  
ಗಳಮಂತ್ರಮೆನೆ, ವಯಸ್ಯರಪಹಾಸ್ಯಮೆನೆ, § ಧರ್ಮಜ್ಞ ರಧರ್ಮಮೆನೆ  
ವೈದ್ಯ ರಸಂಬದ್ಧಮೆನೆ, ಪಾರ್ಥಿ ವರಪಾರ್ಥಮೆನೆ, ಸೋದರರಪವಾದಮೆನೆ,  
ಸೇವ್ಯರಸೇವ್ಯಮೆನೆ, ಯೋಗಿಗಳಭಿಯೋಗಮೆನೆ, ಧಿಷಣರ್ಪಿಷಮಮೆನೆ,  
ಶಿಷ್ಯರಶಿಷ್ಯಮೆನೆ, ವಂಶಜರವಂಶಮೆನೆ, ಪರಿಚಾರರಪಚಾರಮೆನೆ, ¶ ನಾ  
ಕಿಗಳವಿವೇಕಮೆನೆ, ವಾರ್ತಿ ಕರಕೀರ್ತಿಯೆನೆ, ಮೂರ್ಗಣರಮೂರ್ಗಮೆನೆ,  
ಬಂಧುಗಳಬಂಧುರಮೆನೆ, ವಂದಿಗಳೆಂದ್ಯಮೆನೆ, ಮೂಗಧರಾಗದೆನೆ, ಸೂ

\* ಕ. ಬ. —ತಾಗದೆ. † ಕ. ಬ. —ಬೆಸಲೆಯಪ್ಪುದನಖಿದುಮದಂ.

‡ ಮೋ—ಅ.—ಗೊಡುಗೊಳ. § ಕ. ಬ. ವೈಶ್ಯರಪಹಾಸ್ಯಮೆನೆ.

¶ ಕ. ಬ. —ಪರಿಚಾರರಪಚಾರಮೆನೆ.

ತರನೀತಿಯೆನೆ, ವಲ್ಲಭಯರ್ ಪೊಲ್ಲದೆನೆ, ಪುರಸ್ತಿಯುರನ್ಯಾಯಮೆನೆ,  
ಸಮುದ್ರಕ್ಷೋಭದಂತೆ ಘೋರ್ನಿವ ಜನಕ್ಷೋಭಮಂ ಕೈಕೊಳ್ಳದೆ,

ದಿವಿಜವಧಪಟುಗೆ ನಿನಗಭಿ

ಭವಮಿಶಿತುವಧಮೆನಲೆ ಮೊಣ್ಣನೆ ಮತ್ತೇ |

ಭವಧಪ್ರಚಂಡಯಮದಂ

ಡವದೇಂ ಮೊಣ್ಣದೆ ಪಿಪೀಲಿಕಾವಧವಿಧಿಯಂ ||

೫೪

ವ|| ಎಂದೊಡಣಿ ಪಾಸಪಿಯೊಳ್ ಕೂಸನಪ್ಪಳಿಸಿ ಬಾಲನಿಬಿ  
ರ್ಹಣಗರ್ಹಣಾತಿರೇಕದಿಂ ಗತಶ್ರೀಕನಾಗಿ ನಿಜರಾಜಮಂದಿರಮಂ ಪೊ  
ಕ್ಕಂ.

ಅದಲ್ಲದೆಯುಂ,

ಕುತ್ತಿತಮಿದೆಂಬಿನಂ ಪ್ರತಿ

ವತ್ತರಮಿಕ್ರಮದೆ ಶಿಶುಗಳಾಱುಮನಚಿದಂ |

ಹೃತ್ಪಂತಾಪದೆ ನಯನಗ

ಳತ್ಸಲಿಲಂ ಕುಚದೊಳಚಿಯೆ ದೇವಕಸುತೆಯಾ ||

೫೫

ಲೋಕಮುಖ್ಯನಂ ಶಿಶುಗಳಾಱುಮವೀಕ್ರಮದಿಂದೆ ಕಾಲಕಾ

ಲಾಕೃತಿಕಂಸನಿಂ ಲಯಮೆನೆಯ್ದಿರೆ ದೇವಕಿ ಪೊತ್ತಳಂತತಿ |

ವ್ಯಾಕುಳವೃತ್ತಿಯಂ ನಿಜಫಲಸ್ತಬಕಂ ವನಮತ್ತಹಸ್ತದೇ

ಳಾಕರಭಗ್ನವಾಗೆ ಕಡುಪಾಡಟಿದೊಂದು ನವಾಮ್ರವಲ್ಲಿವೋಲೆ || ೫೬

ವ|| ಅನ್ನೆಗಮತ್ತಲೆ ಪನ್ನಗಶಯನನವತರಣೋದ್ಯೋಗದಿಂ ನಾ  
ಗೇಂದ್ರನಂ ನೋಡಿ,

ಎಲೆ ಘಣಿರಾಜ ನಿನ್ನ ಘಣರತ್ನಸಹಸ್ರದ ಮಧ್ಯರತ್ನದೊಳ್

ಜಲಧಿವೃತೋರ್ವಿಯಂ ಸರಸಕಿಂಶುಕಕುಟ್ಟಳಸಂಗಿಭೃಂಗಿಯಂ |

ಗೆಲೆ ತಳದಾಮೆಹಾಮೆಹಿಮೆ ನೀಂ ತಳದುವೆರೆಗಾದ ಭಾರಮಂ

ತೊಲಗಿಪನಿಂ ಮದಂಕವಿಭುವಾವಿಭುಗಗ್ರಜನಾಗು ಲೀಲೆಯುಂ || ೫೭

ಏಲೆ ಮಾಯಾದೇವಿ ಲೋಕತ್ರಯಜನನಿ ಮದಾಷ್ಟೋಸಮುತ್ತನ್ನೆ ಯುಷ್ಕು  
 ತ್ಯಲೆ ದಿವ್ಯಾಕಾರದಿಂ ಪುಟ್ಟುಗೆ ಭಗವತಿಯುಂ ಚಂಡಿಯುಂ ದುರಿ  
 ಯುಂ ವೀ |

ರಲುಲಾಯಧ್ವಂಸಿಯುಂ ಕನ್ನೆ ಯುಮೆನಿಸುಗೆ ಪೂಜೆಕ್ಕೆ ವಾಂಸಾದಿನಾನಾ  
 ಬಲಿಯಿಂ ದೇವೆರ್ ನರರೆ ತ್ವಚ್ಚ ರಣಕಮಲಮಂ ಶ್ರೀಜಯಶ್ರೀನಿಮಿತ್ತಂ ||

ಮೊದಲೋಳ್ ನೀಂ ದೇವಕೀಗರ್ಭದ ಶಿಶುವನನಂತಾಂಶಮಂಕರ್ಷಣಂಗೆ  
 ಯ್ದು ದನಿಂಬಿಂ ತತ್ಸಪತ್ನೀಜತರದೊಳರಿಸಲ್ಲಿಂಬಚ್ಚಂ ವ್ರಜಸ್ಥಾ |  
 ನದ ನಂದಸ್ತ್ರೀಯ ಗರ್ಭಕ್ಕವತರಿಸಿ ಮದೀಯಾನುಸಂಜಾತೆಯಾಗೀ  
 ತ್ರಿದಶತ್ಪ್ರಾಣಾರಮಾಂ ದೇವಕಿಯ ಬಸಿಜೊಳಂತಾಂಶದಿಂ ಪುಟ್ಟಿದಪ್ಪೆಂ ||

ವ|| ಎಂದು ಬೆಸಸುತಿರ್ಪನ್ನೆ ಗಮಿತ್ತಲೊಂದುದಿವಸಂ ದೇವಕೀ  
 ದೇವಿ ಪುಷ್ಪವತಿಯಾಗಿ ಚತುರ್ಥಸ್ನಾನಾನಂತರಂ ಮಂಗಳಪ್ರಸಾಧನ  
 ಮಸಪ್ಪುಕೆಯು ವಸುದೇವನೊಡನೆ ಧವಳಶಯ್ಯಾತಳಮನಳಂಕರಿಸಿ  
 ಬಹು ವಿಧಪ್ರಣಯಕೇಳೇಕಳಾವಿಡಂಬಸಂಘೋಗಸುಖಸುಧಾರಸತ್ಯಪ್ಪಿ  
 ಯಿಂ ಸುಖಸುಪ್ತೆಯಾಗಿರ್ಪಿನಂ,

ಧರೆಗವತರಿಸುವ ಲಕ್ಷ್ಮೀ  
 ವರನವತಾರಕ್ಕೆ ಪೀಠಿಕಾವ್ರಕರಣದಂ |  
 ತಿರೆ ಬಂದನಂತಘೋಗೀ

ಶ್ವರನಾದೇವಕಿಯ ಗರ್ಭದೊಳ್ ಜನಿಯಿಸಿದಂ || ೬೦

ವ|| ಅಂತನಂತನಂತಶಯನನಾಜ್ಞೆಯಿಂ ಬಂದು ದೇವಕಿಯ  
 ಗರ್ಭದೊಳ್ ನೆಲಸೆ ಕತಿಪಯಮಾಸಂಗಳ್ಗೆ,

ವನಜಾಕ್ಷಂ ಬೆಸವೆಲ್ಪುದಂ ನೆನೆದು ಮಾಯಾದೇವಿ ಬಂದೆಯೆ ಕಂ  
 ಸನ ಮಾಪ್ಪೊಂದಪಚಾರದಿಂದಿಚಿದುದಿಂದೀದೇವಕೀಗರ್ಭಮೆಂ |  
 ಬಿನಮಾದೇವಿಯ ಗರ್ಭದರ್ಭಕನನತ್ತಲೆ ಗೋಕುಲಕ್ಕುಯು ಮೋ  
 ಹನಸಾಮರ್ಥ್ಯದಿನಂದು \* ಯೋಜಿಸಿದಳಂತಾರೋಹಿಣೀಗರ್ಭದೊಳ್ ||

\* ಕ-ಸಾಮರ್ಥ್ಯದಿನಂತು.

ವೆ|| ಆಗಳಾದೇವಕಿ ಪುಷ್ಪವತಿಯಾದಂತೆ ಮಣಿಭೂಷಣಂಗಳಂ  
ತೊಲಗಿಸಿ ಕಂಸಕೃತಾಪಚಾರದಿಂ ನಿರ್ವಿಚಾರಮೆ ಪೊಲ್ಲಮೆಯಾದುದೆಂ  
ದು ಖೇದಿಸುತ್ತಿರಲದಂ ಕಂಡು,

ಸ್ನಿಗ್ಧ ತರಾಂಗಚೇಷ್ಟೆ ವದನೇಂದುಮರೀಚಿ ಕಪೋಲಪಾಂಡು ವಿಂ \*  
ದೃಗ್ವಳಾಂಶುವೆಂಬಿಕೆಗೆ ಗರ್ಭದ ಚಿಹ್ನೆ ಮದೆತ್ತವೋದುದೀ |  
ಮುಗ್ಧೆ ಗದೆಂತು ಪುಟ್ಟಿದುದೊ ಖೇದಮೆನುತ್ತಮೆ ತತ್ಪ್ರಪಂಚಸಂ  
ದಿಗೆ ಯರಾತ್ಮನೋಪಶಿಖಿದಗೆ ಯರೀಕ್ಷಿಸಿದರೆ | ಎದಗೆ ಯರೆ|| ೬೦

ವೆ|| ಅವರೊಳಗೊರ್ಬಳ ಮನದನ್ನೆಳಪ್ಪ ಕೆಳದಿ ತತ್ಪ್ರಪಂಚ  
ಮಂ ತಿಳಿಯಲೆಂದಾದೇವಕಿಯಂ ಮೆಲ್ಲನೆ ಪೊದಿ,

ಉಗಟ ಪುದಿಲ್ಲ ಚಂದ್ರಿಕೆಯನುಜ್ಜ್ವಲಲೋಚನೆ ಲೋಚನಂ ಮನಂ  
ಬುಗೆ ನಯಮಂ ಪುದುಂಗಳೊಳಿಸಿತಿಲ್ಲ ಲತಾಂಗಿ ಲತಾಂಗಲೇಖಿ ಮೆ|  
ಬ್ಬಗೆವೆಳಗಂ ತುಳುಂಕಿದಪುದಿಲ್ಲೆ ಸೆವೆಂದುಮುಖೀ ಮುಖೇಂದುವೇ  
ಕೆಗೆ | ನಿನಗಾವೆಕಾರಣದಿನಾದುದು ಪೇಟೆನಿತೊಂದು ಬೇವಸಂ || ೬೨

ವೆ|| ಎಂದುಬೆಸಗೊಳ್ಳುದುಂ,

ಮುತ್ತಂ ಕೊಯ್ದಿಬಿಕ್ಕಿದ  
ಬಿತ್ತರದಿಂ ಸುರಿವ ತೋರಕಣ್ಣನಿಯಿಂ ತ |  
ನ್ನತ್ತಂಗಳಕುಚಕೆ ಹಾರಮೆ  
ನಿತ್ತಳೆ ಸತಿಯಿತ್ತುವಿಲ್ಲ ಸಖಿಗುತ್ತರಮಂ || ೬೪

ವೆ|| ಅಂತು ಕಿಣ್ವಿದಾನುಂ ಬೇಗಮಿದು ಮನವನೆಂತಾನುಂ ಸಂ  
ತೈಸಿ ಕೆಳದಿಗಿಂತೆಂದಳೆ :—

ಪ್ರಸವಸಮಯಮನೆ ಪಾರ್ಥಿ  
ರ್ವಸುರಂ ಭಂದೆನ್ನ ಶಿಶುವನುಯ್ಯುದುಗೆಟ್ಟೀ |

\* ಮೂ—ಅ. ಪಾಂಡುಪೀ. † ಕ. ಖ.—ದಕ್ಕೆ ಯನೀಕ್ಷಿಸಿದರೆ.

‡ ನೋ—ಅ. ಮುಖೇಂದುವೇಕೆಗೆ.

ಬಸಿಷ್ಠೋ ಕರಗಿಸೆ ಪಡೆದೆಂ

ಪ್ರೊಸತಸ್ವದವೆಲನೆನ್ನೊಳಂದಿಂದುಮುಖೀ ||

೬೫

ಕಳಹಂಸಂ ಸುತಿಯದ ಪೂ

ಗೊಳನವ್ಯತಮರೀಚಿಯಿಲ್ಲದಂಬರಚಕ್ರಂ |

ಕಳಭಂ ಸಂಚರಿಸದ ವನ

ವಳಯಂ ಸುತನಾಡದಂಗಳಂ ರಂಜಿಕುಮೇ ||

೬೬

ಮೊಗಮಂ ನೋಡುವೆ ಲಲ್ಲಗೆಯ್ಯ ಮೊಲೆಯಂಬಬ ಬ ಜುಬೆಂಬ \* ಕೆ

ಮ್ಮಗೆ ಕಾಲ್ಪತ್ತುವ ದೂರದಿಂದೆ ಪರಿತಂದಸ್ವಪ್ನನುತ್ಪಪ್ಪ ವ್ರೋ |

ಯ್ಯುಗೆಚೆಯ್ಯಾಡುವಮೇಲುದಂಮುಸುಕಿಡುತ್ತೋಯೆಂಬದಾಯೆಂಬಮು

ದ್ದುಗಳಂ ಬೀಟುವ ಕಂದನೊಳ್ ನಲಿವ ಪೆಣ್ಣೆಂ ನೋಂಪಿಯಂ

ನೋಂತಳೋ || ೬೭

ಆನತಭೂಮಿಪಾಲಕಕುಲಂಗೆ ಹಿಮಾಂಶುಕುಲಂಗೆ ಕೀರ್ತಿಸಂ

ತಾನಕುಲಂಗೆ ಮೈಮೆಯ ಕುಲಾಂಗನೆಯಪ್ಪಿನಿತರ್ಕೆ ನೋಂತೆನಾಂ |

ನೋನೆನೆ ನೋಡೆ ಕಂಸನ ವಿಜೃಂಭಣಮಂ ಜಯಿಸಲ್ ಸಮರ್ಥನಂ

ಭೂನುತನಂ ಯಶೋವಿದಿತನಂ ಸುತನಂ ಪಡೆವೊಂದು ನೋಂಪಿಯಂ ||

ವ || ಎನಲತಿ ಪ್ರೌಢೆಯೆನಿಸಿದ ಕೆಳದಿ,

ಎನಸುಂ ನಿನ್ನ ತಪಕ್ಕೆ ಮೆಚ್ಚಿ ವರವಿತ್ತಂ ಶ್ರೀವರಂ ತಾನೆ ನಂ

ದನನಪ್ಪೆಂ ನಿನಗೆಂದು ಪೂರ್ವಭವದೊಳ್ ವೃದ್ಧೋಕ್ತಿಯಿಂ ದೇವಿ ಕೇ |

೪೦ನಿದಂ ನೀಂ ಪಡೆದಪ್ಪೆಯಿನ್ನವಿತಥಂ ಕ್ಷತ್ರಾಧಮಾಕ್ಷೌಹಿಣೀ

ವನದಾಹೋಗ್ರಃಕ್ಯತಾನುವಂ ರಿಪುರವಿಸ್ವರ್ಭಾನುವಂ ಸೂನುವಂ ||೬೮

ವ || ಎಂದು ನುಡಿಯೆ,

ಸವಘನಮಾಲಾರವದಿಂ

ದವನೀದೇವಿಯ ನಿರಾಘಸರಿತಾಪಮುಡಂ |

\* ಬ ಮೊ-ಅ.—ಮೊಲೆಯುಣ್ಣು ಬು ಬು ಜುಬೆಂಬ.

† ಕ. ಖ. ಗ.—ಮುಸುಕಿ ದತ್ತೋ(ಯೆಂಬ).

‡ ಕ. ಖ. ಗ.—ದಾವೋಗ್ರ.

ಗುವವೋಲೆ ಸಖಿಯ ಸುಭಾಷಿತ

ರವದಿನಡಂಗಿದುದು ದೇವಕೀಹೃತ್ತಾಪಂ ||

೩೦

ವ || ಆಗಳಾಗರ್ಭಸ್ಥಲನಸಮಯಮೆ ಋತುಸಮಯಮಾಗೆ ಚತುರ್ದ  
ದಿನಸಸಮನಂತರಂ ಮಜ್ಜನಂಬೊಕ್ಕು ಮಂಗಳಾಚಾರಮನಸ್ತುಕೆಯ್ದು,

ಮಿಸುಸದ್ರಕೂಲದೊಳ್ಳುಡಿಗಿ ಚಂದನಕದಗಮದಣ್ಣು ಮಲ್ಲಿಕಾ |  
ಕುಸುಮಮನಾಂತ ಕುಂತಳಭರಂ ಸುಲಿಸಲ್ಗಳ ಕಾಂತಿಯಿಂ ಬೆಳ |

ತೆಸವೆಧರಂ ತಳತ್ತಳಪ ಮುತ್ತಿನ ಪಚ್ಚಮನಂಗ ಕೀರ್ತಿಯಂ  
ಪಸರಿಸೆ ಕೊಂಡ ಬೆಳ್ಳಸದನಂ ಬಗೆಗೊಂಡುದು ಕೋವಲಾಂಗಿಯ ||೩೧

ಇದು ಚಿತ್ರಂ ನಿಜವೆಕ್ತಶೋಭಯೊಳ ತಾರಾಧೀಶನಂ ಗೆಲ್ಲದ  
ಲ್ಲದೆ ತತ್ತಾರಕಚಂದ್ರಿಕಾಬಲಮುಮಂ \* ಮುಕ್ತಾಫಲಾಲಂಕೃತು |

ಘದುಕೂಲಂಗಳನೀಕೆ ಗೆಲ್ಲಪಳನಲೆ ತನ್ವಂಗಿಗೇಂ ಚಿಟ್ಟುವೀ  
ಘದುವೋ ಮುತ್ತಿನ ಪಚ್ಚಮುಂ ದುಗುಲಮುಂ ಮಾಂಗಲ್ಯತ್ವಂ  
ಗಾರಮುಂ ||೩೨

ವ || ತದನಂತರಂ,

ನೆಗಣ್ಣುಡೆನೂಲ ಗೆಜ್ಜೆಯುಲಿ ಕೀರದ ಸಾರಿಕೆಯಿಂಚರಂಗಳಂ  
ಮಿಗೆ ಚರಣಸ್ಫುರನ್ನ ಶಮಯೂಖದ ಬೆಳ್ಳುಪಹಾರಪುಷ್ಪಮಂ |

ದ್ವಿಗುಣಿಸೆ ಸುಯ್ಯ ಕಂಪಗುರುಧೂಪದ ಕಂಪನದಿವೆ ದೀಪಕಾಂ  
ತಿಗೆ ತನುಕಾಂತಿ ಮಾರ್ಮಲೆಯೆ ಪೊಕ್ಕುಳುಳುನುತೆ ಸೆಜ್ಜೆ ವಾಡಮಂ | ||೩೩

ಜಳಶಯನವತರಿಸುವುದಂ

ತಿಳದಲ್ಲಿಂ ಮುನ್ನ ದುಗ್ಧವಾರಿಧಿ ತಳ್ಳು |

ಚ್ಚಳದಿಂದವತರಿಸುತ್ತಾ

ನಿಳಯದೊಳನೆ ಧವಳತ್ತುಮೆಸೆದುದನಲ್ವಂ || ೩೪

\* ಖ. ಗ.—ತತ್ತಾರಕಚಂದ್ರಿಕಾಬಲಮುಮಂ. ವೋ—ಆ. ತತ್ತಾರಕ  
ಚಂದ್ರಿಕೋಜ್ಜ್ವಲಮುಮಂ.

† ಕ.—ಶಯ್ಯೆಗೇಚಮಂ.

ಸ್ತುತಧವಳಕಮಳವನದೊಳ

ರತಿರಾಗದೆ ಹಂಸಿ ಹಂಸನಂ ಸೋಂಕುವವೋಲೆ |

ಅತಿಶಯಶಯನಸ್ಥಳದೊಳ

ಪತಿಯೊಡನಾಕಾಂತೆ ಸುರತಸುಖದಿಂದಿದರ್ಗಳ ||

೨೫

ವ || ಅಂತಶ್ರಾಂತರಾಗದಿ ಸಂಭೋಗಸುಖಸಾಗರದೊಳೋಲಾಡಿ ಪರಿಶ್ರಮ ನಿಮಿಳತಲೋಚನೆಯಾಗಿ ವಸುದೇವನೊಡನೆ ಪವಡಿಸಿದರ್ ಯಾಮಿನೀ ಯಾಮತ್ರಯವಿರಾಮ ಸಮಯದೊಳ,

ದ್ಯುತಿಧಾತವ್ಯೋಮಚಂಡಾಂಶುವನಮಲಸುಧಾಸೂತಿಯಂ ದರ್ಪದೈರಾ ವತಮಂ ಪ್ರೋದ್ಧಾಮಹೇವಾಚಲಮನಭಿನುತಾಂಭೋಜಮಂ ತ್ವಂಗ ಮುತ್ತಂ |

ಗತರಾಂಭೋರಾಶಿಯಂ ಸತ್ಪಲಳಿತ \* ಸುರೋರ್ವೀಜಮಂ ಶೈಲಶೃಂಗ ಸ್ಥಿತಗರ್ಜತ್ಸಿಂಹಮಂ ಸ್ವಪ್ನದೊಳತಿಮುದದಿ ದೇವಕೀದೇವಿ ಕಂಡಳ ||

ವ|| ಅಂತುಮಲ್ಲದೆ,

ಮಿಗುವೆಂಗದ್ಯುತಿ ಲೋಕಮೆಂ ಬಳಗೆ ಚಂಚತ್ತುಂಡಲಂ ಗಂಡಭಿ ತ್ತಿಗಳಂ ಚಿತ್ರಿಸೆ ಕೌಸ್ತುಭಂ ಪೊಳಯೆ ವಕ್ಷೋದೇಶದೊಳ ಶಂಖಚಾ ಕ್ರಗದಾಪದ್ಮಧರಂ ಸುಪೀತವಸನಂ ಬಂದಾಸ್ಪದೊಳ ಪೊಕ್ಕುದಂ ಮೃಗಲಕ್ಷ್ಮಣನ ಕಂಡಳುಣ್ಣೆ ನಭದೊಳ ದೇವೇಂದ್ರ ತೂರ್ಯಸ್ವನಂ||

ವ|| ಆಮಹಾಶ್ಚ ಯೋಸ್ವಪ್ನ ದರ್ಶನೋತ್ಸವಾನಂತರಂ ಸಹಸ್ರಕಿರಣೋದಯಸಮಯದೊಳ,

ಕಳಕಾಂಚೀಮಂಜುಮಂಜೀರಕವಳಯರವಂಪೊಣ್ಣೆನೇತ್ರಾಂಬುಜಂಪಾ ಟಳಕಾತಿಶ್ರೀಯಿನೊಪ್ಪುತ್ತಿರೆ ತನುಲತೆ ಸಾರಭ್ಯಮಂ ಬೀಜಿ ಸೂಸಿ | ವ-ಳಕಂ ಜೋಲ್ವಿದರ್ ಬುಬ್ಬುಡಿ ಶಿಥಿಲತೆನೆತ್ತಿದರ್ ನೀವೀಭರಂ ಕಣ್ಣೊಳಪನ್ನಂ ಲೀಲೆಯಿಂದುವ್ಪವಡಿಸಿದಳ ನೀರ್ದಾಂಗಿ † ಶಯ್ಯಾಗ್ರ ದಿಂದಂ || ೨೬

\* ಕ. ಖ. ಗ.—ವಳಿತ.

† ಕ, ಖ, ಗ.—ನಿದ್ರಾಂಗಿ. ವೊ. ಅ. ಹೃದ್ಯಾಂಗಿ.

ದೇವಗುರುದ್ವಿಜರಂ ಸ

ದ್ವಾವದಿನರಿ ಸಿಸು \* ವಸ್ತುಭೂಷಾದಿಗಳಂ |

ದೇವಕಿ ಕೈಗೆಯ್ದೆ ಸದಳ

ಲಾವಣ್ಯದೆ ದಿವಸಲಕ್ಷ್ಮಿ ಪೂಳಪೇಱುವವೊಲೆ ||

೩೯

ವೆ|| ಅನ್ನೆಗಂ ನಿರ್ವರ್ತಿತನಿತ್ಯನಿಯಮನಾಗಿ ವಸುದೇವನಿರೆ,

ಇಂದಿದು ಚಿತ್ರವಿಾಗ್ರವೃಕ್ಷಮಿಾಪರಿಯೊದರಹಾಸಮಿಾಬೆಡಂ

ಗೆಂದಿನ ಭಂಗಿಯಲ್ಲಿದನುತುಂ ಜನಮಿಾಕ್ಷಿಸೆ ತನ್ನ ಲೀಲೆಯಿಂ |

ಬಂದಳದೊಂದು ವಿಭ್ರಮಮದೊಂದುವಿಳಾಸಮದೊಂದು ಚೆಲ್ವದೊಂ

ದಂದಮದೊಂದು ದೇಸೆ ಪೂಸತಾಗಿರೆ ವಲ್ಲಭನಲ್ಲಿಗಚ್ಚುಱಿಂ ||

೪೦

ವೆ|| ಅಂತು ಬಂದು ನಿಜಕಾಂತನರ್ಥಾಸನಮನಲಂಕರಿಸಿ ಕು

ಳ್ಳಿದುರ್,

ಪಗಲೊಳಗೆಳವೆಟ್ಟಂಗಳ

ನುಗುಟ್ಟಿಪ್ಪುದಿದೊಂದು ಚಂದ್ರಮೃಡಲಮೆನೆ ದಂ |

ತಗಭಸ್ತಿಗಳ ನಿಜಾಸ್ಯದಿ

ನೊಗೆತರೆ ಸತಿ ಪತಿಗೆ ಕಂಡ ಕನಸಂ ಪೇಟ್ಟಿಳ್ ||

೪೧

ವೆ|| ಆಕನಸುಗಳನನುಕ್ರಮದಿಂ ಕೇಳ್ದು,

ಪರಮಾನಂದರಸಾರ್ಣವ

ಪರಿಸರವೃಕ್ಷಮೆ ಕೊನರ್ತುದೆನೆ ವಸುದೇವಂ |

ಧರಿಯಿಸಿ ಪುಳಕಮನಾಶುಭ

ಚರಿತೆಗೆ ತತ್ಪಲಮನಣಿಪಲಂದಿಂತೆಂದಂ ||

೪೨

ರವಿಯಿಂ ಭಾಸುರಮೂರ್ತಿ ಪೂರ್ಣಶತಿಯಿಂ ಸದ್ವೃತ್ತನಿಂದ್ರೇಭದಿಂ

ದವನೀಭತ್ಯ ಸುರಾದ್ರಿಯಿಂ ಸಿ ರತರಂ ಪಂಕೇಜದಿಂ ಶ್ರೀವಧೂ |

\* ಗ— ಸದ್ವೃತ್ತವದಿನರ್ಚಿಸುವ.

ಧವನಾವಾರಿಧಿಯಿಂದಪಾರಮಹಿಮಂ ಕಲ್ಪದ್ರವಿಂ ಸತ್ತ್ವಗೌ  
ರವಯುಕ್ತಂ ಮೃಗರಾಜನಿಂ ಪುರುಷಸಿಂಹಂ ಪುಟ್ಟೈಗುಂನಂದನಂ ||೧೩೩

ವೆ|| ಅಂತುಮಲ್ಲದೆ,

ಪೊದ ಭವಂಗಳೂಳ್ ನೆರಪಿದೊಂದು ತಪಂ ಫಲಮಾಯ್ತು ನಿನ್ನೊಳಂ  
ವಾದನುಜಾರಿ ಓಮ ಭವದಾನನದೊಳ್ ಪುಗೆ ಕಂಡುದೊಂದು ಪು |  
ಣ್ಯೋದಯದಿಂ ಚತುರ್ಭುಜನೆ ಪುಟ್ಟಿದಪಂ ಯದುವಂಶರಾಜ್ಯಸಂ  
ಪಾದನನುಗ್ರಸೇನಭಯಭೇದನನುದ್ಧತಕಂಸಸೂದನಂ || ೧೩೪

ಮಡದೀ ನೀಂ ಪಡೆವಾಸುತಂ ರಿಪುಚಮೂಸಂಹಾರವಂ ಹಾರವಂ  
ಪೊಡರಲ್ ಮೊಯ್ಯಮನಾಕುಳಂ ತವಿಕುವಿದೇವಾರಿಯಂ ವಾರಿಯಂ |  
ವಡಬಾಸ್ಯಂ ತವಿಸಂತಿರಾವುಕನನೀ\* ನಿರ್ಬಂಧದಿಂ ಬಂಧದಿಂ  
ಬಿಡಿಕುಂ ತನ್ನಯ ತೇಜದಿಂದೆಮಿಗುವುದ್ಯದ್ಭಿವಂ ಭಾನುವಂ ||೧೩೫

ಎನಲಪ್ರತಿಹತಸುತಲಾ

ಭನಿವೇದಕವಾರ್ತೆ ತೀವೆ ಪುಳಕಮನಾಂತಳ್ |

ವನಿತೆ ವಸಂತಾನಿಳನಿಂ

ವನಲತೆ ಕಳಕಾಕಳಾಪಮಂ ತಾಳ್ದು ವವೋಲ್ ||

೧೩೬

ವೆ|| ಅನ್ನೆಗಮಿತ್ತಲ್,

ದೇವಕಿ ವಿಷ್ಣುವಂ ಬಸಿಜೊಳಾಂತಿರೆ ವೈಷ್ಣವಮಾಯೆಯಂ † ಯಶೋ  
ದಾವಧು ನಂದಗೋಪನ ಮನಃಪ್ರಿಯೆ ಗರ್ಭದೊಳಾಂತಳಂದ್ರದಿ |  
ಗ್ಧೀವಿ ನವಾರ್ಕಮಂಡಲಮನಾಂತಿರೆ ತತ್ಪ್ರಭೆಯಂ ನಭೋಂಗಣ  
ಶ್ರೀವಧುವೊಂದೆ ಕಾಲದೊಳ ತಾಳ್ದು ವಿರಾಜಿಸುವೊಂದು ವೊಡೈಯಿಂ||

ವೆ|| ಆಗಳಾಗೋಕುಲದೊಳರ್ಧ ವಸುದೇವನಧಾರ್ಗಿ ರೊಹಿಣೀ  
ದೇವಿ ಪರಿಪೂರ್ಣಗರ್ಭನಿರ್ಭರಭಾರವತಿಯಾಗಿರೆ ಶುಭಮುಹೂರ್ತ  
ದೊಳ್ ,

\* ಕ, ಖ, ಗ.—ರಾವುಕನನೀ. † ಕ, ಖ, ಗ.—ವಿಷ್ಣುವ ಮಾಯೆಯಿಂ

ಜಲಧರಪಥಪರೈಟನ

ಕೃಲಸಿ ಸುಧಾಸೂತಿ ಧಾತ್ರಿಯೊಳ್ ಶಿಶುರೂಪ |

ಚ್ಚಲದಿಂ ನೆಲೆವಡೆದವೊಲು

ಜ್ಜ್ವಲತನು ರೋಹಿಣಿಗನಂತನಂದುದಯಿಸಿದಂ ||

೪೪

ವ|| ಅಂತು ಪುಟ್ಟುವಿನಮಿತ್ತಲೆ ,

ಗರ್ಭಸ್ಥನಪ್ಪ ಶೌರಿಯ

ನಿರ್ಭರಸರಸಪ್ರಕಾಶಮಿಜನನಿಯೊಳಾ |

ವಿರ್ಭವಿಸಿದುದೆನೆ ತನು ಸಂ

ದರ್ಭಿತಗೌರಿವಂದಿ \* ನೆನೆದುದಾದೇವಕಿಯಾ ||

೪೫

ಎಳವೆಯಕೆಯಿಂ ಬೆಳರ್ತಂ

ಗಳೆಖೆ ಕರ್ಪಡರ್ಪ ಬಾಸೆಯಂ ತಳದೆಸೆದ |

ತ್ತಳನೀವಾಳೆಯ ತಿಳುವಂ

ತಳದಂಗಳಪುಷ್ಪಚಾಪಮೆನೆ ದೇವಕಿಯಾ ||

೫೦

ತ್ರಿದಶಾರಿಧೂಮಕೇತುವೆ

ನುದರದೊಳೆದೇವಿ ತಳದುದರ್ಕಿದೆ ದೃಷ್ಟಾಂ |

ತದ † ಧೂಮಲೇಖೆಯೆನೆ ಕ

ವೊಂದವಿದ ರೋವಾಳಿ ರಂಜಿಕುಂ ದೇವಕಿಯಾ ||

೫೧

ತರಣಿಪ್ರಭನರ್ಭಕನೀ

ತರುಣಿಯ ಹೃತ್ತಿನಿರಮಂ ನಿರಾಕರಿಸಿ ಬಹಿ |

ಷ್ಕರಿಸಿದನೆನಲೆಸೆಗುಂ ಕುಚ

ಭರಚೂಚುಕಯುಗಳಕಾಳಮಂ ದೇವಕಿಯಾ ||

೫೨

ಮೇದಿನಿಯ ಭಾರವಮರರ

ಖೇದಂ ಖಳರೆಸೆಕವೆಂಬರಿಷ್ಕೃತ್ರಯಮಿಂ |

\*ಕ. ಖ. ಗ. — ಗೌರವದಿ. † ಗ. — ತಳದಳನೆ ತದ್ವಧುಗಳರ್ಪದ.

ಪೋದಪುವೆಂದಖುಪುವವೊಲೆ

ಪೋದುವು ಮಧ್ಯದ ವಳತ್ರಯಂ ದೇವಕಿಯಾ ||

F ೩

ಘನತೀವ್ರತೇಜನಂ ಮೂ

ನಿನಿ ಗರ್ಭದೊಳಾಂತು ಗೌರವಣಿನಿ ಮಧ್ಯಂ ||

ದಿನರವಿಯಂ ಮಧ್ಯದೊಳಾಂ

ತು ನಿಂದ ಶರದಭ್ರಲೇಖಿವೋಲೆ ಸೊಗಯಿಸಿದಳೆ ||

F ೪

ಸುದತಿಯ ಗರ್ಭಚಿಹ್ನಮನದೇವೊಗ್ಗ ಪ್ಪುದೊ ಬಾಸೆ ಕರ್ಪನಾಂ

ತುದು ನಡು ಕೂಡೆ ವೊಂಗಿದುದು ಬೀಗಿದುದುರ್ಬಿ ಕುಚಂ ಮೊಗಂ ಬೆಳೆ |

ತುಡು ವಳ ಪಿಂಗಿವೊಯ್ತು ನಯವೇಖಿದುದಂಗಳಲಾಕೆ ಗುಜ್ಜುಗೊಂ

ಡುದು ನಡೆ ಮೆಲ್ಲುಗೊಂಡುದು ಸರಂ ಕುಡಿಗೊಂಡುದು ಕುಂತಳೋ

ತ್ಯರಂ || F ೫

ವ|| ಅಂತಿದರ್ ದೇವಕಿಯ ಸಮೀಪದೊಳಂದೇಕಾಂತಸಮಯ  
ದೊಳೆ ಸಮಸ್ತಸುರಗಣಂ ನೆರೆದು ಬಂದಂತರ್ಹಿತರೂಪದಿಂದಂತರಿಕ್ಷ  
ದೊಳೆ,

ಪಿರಿದು ಸಮಸ್ತವಿಷ್ಣುಪವದಂ ಪಡೆದಂ ಪಿರಿಯಂ \* ವಿರಿಂಚನಾ

ಸರಸಿಜಯೋನಿಯಂ ಜಲರಹೇಮಪಯೋರುಹದಲ್ಲಿ ಪುಟ್ಟಿಸಂ |

ಬುರುಜವಿಲೋಚನಂ ಪಿರಿಯನಾದನುಜಾರಿಯನಾತ್ಮಗರ್ಭದೊಳೆ

ಧರಿಯಿಸಿ ನಿಂದನೀಂ † ಪಿರಿಯಳಂ ಪಿರಿಯರ್ ಪೆಅರಿಲ್ಲ ಲೋಕದೊಳೆ || F ೬

ವ|| ಇಂತು ವಿಶ್ವರೂಪಗರ್ಭಿಣಿಯಸ್ವ ದೇವಿ, ನೀಂ ಬ್ರಹ್ಮಗರ್ಭ  
ಪ್ರಕೃತಿಯಂತೆಯುಂ, ಪ್ರಾಗಲ್ಭ್ಯಗರ್ಭದೃಷ್ಟಿಯಂತೆಯುಂ, ವಿವೇಕ  
ಗರ್ಭವಿದ್ಯೆಯಂತೆಯುಂ, ವೇದಗರ್ಭವಾಣಿಯಂತೆಯುಂ, ಯಜ್ಞಗರ್ಭ  
ಶ್ರುತಿಯಂತೆಯುಂ, ಆಚಾರಗರ್ಭಸ್ಮೃತಿಯಂತೆಯುಂ, ಹೋಮಗ  
ರ್ಭಸ್ವಾಹೆಯಂತೆಯುಂ, ವಹ್ನಿಗರ್ಭಾರಣಿಯಂತೆಯುಂ, ಮಣಿಗರ್ಭ

\* ಕ. — ವಿಷ್ಣುಪವರಂಪಿರಿಯಂಜಗದೊಳೆ. † ಕ.ಖ.ಗ. — ನಿಂದಳೆ.

ಜ್ಯಾಯಂತೆಯುಂ, ಜ್ಞಾನಗರ್ಭಸನ್ನತಿಯಂತೆಯುಂ, ಅವಬೋಧಗ  
 ಭವೇದಧೆ\* ಯಂತೆಯುಂ, ಕಾಮಗರ್ಭೇಚ್ಛೈ † ಯಂತೆಯುಂ, ನಯಗ  
 ಭನೀತಿಯಂತೆಯುಂ, ಪ್ರಭಾವಗರ್ಭಶಕ್ತಿಯಂತೆಯುಂ, ಪರಿಣಾಮಗ  
 ಭತುಪ್ಪಿಯಂತೆಯುಂ, ಧೈರ್ಯಗರ್ಭ † ಧೃತಿಯಂತೆಯುಂ, ಪ್ರಣ  
 ಯಗರ್ಭಭಕ್ತಿಯಂತೆಯುಂ, ಅಭ್ಯುದಯಗರ್ಭಧರೆಯಂತೆಯುಂ, ಐಶ್ವ  
 ರ್ಯಗರ್ಭಾಜ್ಞೆಯಂತೆಯುಂ, ಪ್ರಕಾಶಗರ್ಭಪ್ರಭೆಯಂತೆಯುಂ, ಪ್ರಸಾ  
 ದಗರ್ಭದಯೆಯಂತೆಯುಂ, ಶೃಂಗಾರಗರ್ಭವಿಭೂತಿಯಂತೆಯುಂ, ಆನಂ  
 ದಗರ್ಭಲೀಲೆಯಂತೆಯುಂ, ಮಹತ್ತ್ವಮಂ ಪಡೆದೆಯೆಂದು ಸ್ತುತಿಗೈದು  
 ಪೋಗೆ ಕತಿಸಯವಾಸಂಗಳಂ ಬಚ್ಚಿಯಂ,

ಲಾಳಿತವಾಗಿ ತನ್ನ ನಡೆಯಿಂ ನಡೆಗಲ್ಲೊಡವರ್ಪ ಕೇಳಿಹಂ  
 ಸಾಳಯ ಬೆನ್ನೊಳ್ಳದೆ ನಡೆಯಲೆ ಬಸಮೆಲ್ಲದೆ ನಿಂದು ಕೈಗಳಂ |  
 ಲೀಳಯನಾಂತು || ರಾಗರಸಮೂರ್ಬುಳಿಯೊಡವೊಲೆಚ್ಚು ಮೆಟ್ಟೆ ಭಾ  
 ರಾಳಸದಿಂದವಾದ ಗಮನಾಲಸವೃತ್ತಿಯನೇನನೆಂದಪೆಂ || F 2

ಗುರುಕಬೀಭರಸ್ತನಭರೋರುಭರಸ್ಥತಿಯಿಂ ಸ್ವಭಾವಮುಂ  
 ಫರಗತಿಯಪ್ಪ ತನ್ನಿಗೆ ಚತುರ್ದಶಲೋಕಮನೆಯೆ ಗರ್ಭದೊಳ್ |  
 ಧರಿಯಿಸಿದಜ್ಯೋತಂ ಬಳಯೆ ತನ್ನದರಾಂತರದೊಳ್ ತದೀಯನಿ  
 ಭರಭರದಿಂದವಾದಗಮನಾಲಸವೃತ್ತಿಯನೇನನೆಂದಪೆಂ || F V


ಮೊಲೆಗೆ ವಿಚಿತ್ರಪತ್ರಲತೆ ದುರ್ವಹಮೆಂಬ ವಿಲೋಚನಕ್ಕೆ ಕ  
 ಜ್ಜಲವತಿಭಾರವೆಂಬ ತನುಲೇಖೆಗೆ ಚಂದನದಣ್ಣುಬಿಣ್ಣಿ ತೆಂ |  
 ಬಲಸಪದಕ್ಕಲಕ್ತಕರಸಂ ಪೊರೆಯೆಂಬಿನಿತೊಂದುಚಿತ್ತಮಾ  
 ಲನಗೆ ದೇವಕೀವನಿತೆಗಾದುದು ನಿರ್ಭರಪುರ್ಣಗರ್ಭದೊಳ್ || F F

\*ಕ. ಖ. ಗ.-ಅವರೋಧಗರ್ಭವೇದಧೆ. † ಕ. ಖ. ಗ.-ಕಾಮಗರ್ಭಶ್ಚೈ.  
 ‡ ಕ. ಖ. ಗ.-ಜಯಗರ್ಭ. || ಕ. ಖ. --ಕೈಗಳಂ ಲೀಲೆಯನಾಂತು.

ವೆ|| ಅಂತು ನಿರ್ಭರಗರ್ಭ \* ಪ್ರಾದುರ್ಭಾವಮಾಗಿ ನವಮಾಸಂ  
 ತೀವೆ ಸಮನಂತರಂ ಶ್ರಾವಣಕೃಷ್ಣಪಕ್ಷಾಷ್ಟಮಿಾರೋಹಿಣೀನಕ್ಷತ್ರ  
 ದೋಳ ಮಹೋತ್ಕೃಷ್ಟಮಪ್ಪ ಮುಹೂರ್ತದಿಂ ಸನಾಥವಾದ ನಿಶಾಮ  
 ಧ್ಯಸಮಯದೋಳ, †

ಅತಸೀಪ್ರವ್ರಾವಭಾಸಂ ತನುವೆಸವಿನೆಗಂ ಕಿಂಕಿರಾತಪ್ರಸೂನ  
 ಪ್ರತಿಮಂ ಪೀತಾಂಬರಂ ರಂಜಿಸುವಿನಮುದಿತಾರ್ಕಪ್ರಭಂ ಕೌಸ್ತುಭಪ್ರ  
 ದ್ಯುತಿಬೀಟುತಿರ್ಪಿನಂ ಶಾಶ್ವತನವತುಸಿದ್ಧಂ ಗದಾಶಂಖಚಕ್ರಾಂ  
 ಕಿತಹಸ್ತಂ ವಾಸುದೇವಂ ದನುಜವಿಪಿನವಾವಂ ಸಮಸ್ತಪ್ರಭಾವಂ ||೧೦೦

ಇದು ಸಮಸ್ತಕಮಲಭವಾಂಡವಾಲಾಘಟೇಘಟತುಘಟ್ಟಘಟನಾ  
 ಸ್ವತಂತ್ರನಿಜವ್ಯರೂಪನಿರೂಪಣಚಕಿತಸಕಳಾಮ್ನಾಯತಂತ್ರ  
 ಲಕ್ಷ್ಮೀಕಾಂತಶ್ರೀಪಾದಭಕ್ತಿಯುಕ್ತಸುಕವೀಂದ್ರರುದ್ರ  
 ಪ್ರಣೀತ ಶ್ರೀಜಗನ್ನಾಥವಿಜಯಮಹಾಪ್ರಬಂಧ  
 ದೋಳಬಲಭದ್ರಾನತಾರಕೃಷ್ಣೋತ್ಪತ್ತಿ  
 ವರ್ಣನಂ ದ್ವಿತೀಯಾಶ್ವಾಸಂ



\*ಕ. ಖ. ಗ. - ಗರ್ಭನಿರ್ಭರಂ. ವೂ- ಅ. - ಗರ್ಭನಿರ್ಭರ. †ಕ. ಖ. ಗ. ಮುಹೂ  
 ರ್ತ ಸನಾಥವಾದನಿಶಾವಸಾನಸಮಯದೋಳ.

### ತೃತೀಯಾ ಶ್ವಾಸಂ .

ಶ್ರೀರಮಣಂ ಪ್ರಟ್ಟೈರೆ ಕೋ  
 ಟೀರಾದ್ಯಾಭರಣಚಕ್ರಮುಖ್ಯಾಯುಧನಾ |  
 ನಾರಶ್ಚೈಯನುವಿಜೃಂಭಿಸೆ  
 ರಾರಾಜಿಸಿದತ್ತು ಕೌಸ್ತುಭಂ ಪೇರುರದೊಳ್ ||

೧

ವ|| ಆಗಳಭೂತಪೂರ್ವಮಾದ ಪ್ರಸೂತಿಕಾಕೌತುಕಮನಾತ್ತೀ  
 ಯಾಪ್ತಗುಪ್ತವಾಕ್ಯದಿಂ ಕೇಳ್ವಕ್ಕೂರಾದಿಯಾದವೆರೆ ಬಂದು ನೋಡಿ,  
 ಇದುತೇಜೋದುರ್ನಿರೀಕ್ಷ್ಯಂ ತೋಳಗಿ ಬೆಳಗಿ ಕಣ್ಣೊ ಪ್ಪುತಿದಪ್ಪುದಿಂತೀ  
 ಮದವತ್ಯಂಸಂಗಕಾಂಡಕ್ಷಯಸಮುದಿತಚಂಡಾಂಶು ಚಂಡಾಂಶುವೆಂಬಂ |  
 ದದಿನೊಪ್ಪುತ್ತಿಪ್ಪುದಂದಬ್ಲಿಯೊಳುದಯಿಸಿದಾಕೌಸ್ತುಭಂ ಕೌಸ್ತುಭಂದಾ  
 ಳ್ಳಿದನೀತಂ ಕೇವಲಂ ದಾನವರಿಪುವೆ ಪೆಂಗೆಲ್ಲಿತೀದಿವ್ಯರೂಪಂ ||

೨

ವ|| ಎಂದು ಫರವಾನಂದದೊಳವರೆ ತವ್ವೊಳೋರೊರ್ಬರೊಂ  
 ದೊಂದು ಮಾತಂ ತವ್ವೊ ಮನಕ್ಕೆ ತೋಪುದಂತೆ ನುಡಿಯುತ್ತಿರಲಾ  
 ಪ್ರಸ್ತಾವದೊಳ್,

ಘನಪಥವಾಹಿನೀಲಹರಿಕಾರವಮೆಂಬಿನಮುಣ್ಣಿದತ್ತು ಭೋ  
 ರೆನೆ ದಿವಿಜೇಂದ್ರತೂರ್ಯ ರವಮೆಂಬರಲಕ್ಷ್ಮಿಯ ಮಂದಹಾಸಮೆಂ |  
 ಬಿನಮೆಸೆದತ್ತ ರಲ್ಲಲರ ಬೆಳ್ಳರಿ \* ತತ್ಪುರನಂದನಾಳನೀ  
 ನಿನದವೆದೆಂಬಿನಂ ಪಸರಿಸಿತ್ತಮರೀಮೃದುಗೇಯಸಿಸ್ವನಂ ||

೩

ವ|| ಅಂತುಮೆಲ್ಲದೆ,  
 ದನುಜಕ್ಷತ್ರಾಧಮಾನೀಕಮನಗಣಿತಮಂ ಕೂಡೆ ನಿರ್ಮೂಲನಂಗೆ  
 ಯ್ದುನಿತಂ ಭೂಭಾರಮಂ ಪಿಂಗಿಸಲುದಯಿಸಿದಂ ಚಕ್ರಿಸಮಿಷ್ಠಾಭರಾಕ್ರಾಂ

\* ಕ. ಬ — ಮಂಟಪಕ್ಕೆ ಬಂ || ದನಿಮಿಷರಲ್ಲರಂ ನಲಿದರಂತತಿ.

ತಿಸಿರೋಧಂ ಮೋಕ್ಷಾದಿನ್ನಂದಹಿಪತಿ ಪೆಡೆಯಂ ಬಿರಿ ದಂ ದಿಗ್ಗಜಂ ಭೋ  
ರೆನೆ ದಾನಾಸಾರಮಂ ಸೂಸಿದುವು ಕಮಲನುಂ ತೂಗಿದಂ ಹರ್ಷದಿಂದಂ || ೪

ವೆ|| ಅಂತು ಸಕಲಲೋಕಂಗಳೊಳುತ್ತವಪರಂಪರೆ ನೆಗಣುತ್ತ  
ಮಿರಲಿತ್ತಲವತಾರಂಗೆಯ್ದು ಮುಂದೆ ನಂದಿದರ್ ಜನಾರ್ದನಂಗೆ ಬದ್ಧಂ  
ಜಲಿಯಾಗಿ,

ಮತಿಯೊಳ್ ನಿರ್ಭರಭಕ್ತಿ ಕಣ್ಣಲರೊಳಾನಂದಾಶು ಮೆಯ್ಯೊಳ್ ಸಮು  
ದ್ಗತರೋಮಂ ಮುಖದೊಳ್ ವಿಲಾಸಮೆಸೆಯುತ್ತಿರ್ಪನ್ನಮಿಂತಂದರಾ |  
ನತಮೂರ್ಧರೆ ಪಿತೃಮಾತೃಗಳ್ ದಯೆಯಿನಸ್ಮದ್ಭರ್ಷದೊಳ್ ಗೋಮಿಸೀ  
ಪತಿ ನೀಂ ಪುಟ್ಟಿದೆ ಧನ್ಯರೆಮ್ಮವೊಲದಾರ್ ಮುನ್ನಾದವರ ಯಾದವರ || ೫

ವೆ|| ಎಂದು ನುಡಿದನಂತರಂ ಕಂಸಕೃತಾಪಚಾರಮಂ ತತ್ಪ್ರಸಂ  
ಚಮನಜುಪೆ, ಕಮಲನಾಭಂ ಕರುಣರಸಾದ್ರ್ಯದಯನಾಗಿ ಮುನ್ನಂ  
ನಿಮಗೆ ಪುಟ್ಟಿದುವಾಜುಂ ಮಕ್ಕಳಂಬಿವು ಪಾತಾಳದೊಳರ್ದ ಹಿರಣ್ಯ  
ಕಶಿಪುವಿನ ಮಕ್ಕಳ, ಮದೀಯಸಂದೇಶದಿಂ ಪುಟ್ಟಿವೊದುವು. ಮತ್ತೊಂ  
ದುಶಿಶುವೆಂಬುದಂ ಬಸಿಣಿಟದದೆಂಬಂತೆ ಗರ್ಭದಿಂ ತೆಗೆದುದು ರೋಹಿ  
ಣಿಯ ಗರ್ಭದೊಳ್ ನಿಲಿಸಿದೆಂ. ಅತ್ತ ಗೋಕುಲದೊಳಾಮಾಹಾತ್ಮನು  
ದಯಿಸಿರ್ಪಂ. ಅಂತುಮಲ್ಲದೆಯುಂ,

ಮುನಿದಸ್ಮತ್ಪ್ರಹಜಾತರಂ ಶಿಶುಗಳಂ ಕೊಂದುಗ್ರಸೇನಂಗೆ ಬಂ  
ಧನಮಂ ತಂದು ತದೀಯರಾಜ್ಯಪದದೊಳ್ ನಂದಾತನಂ ತಾತ ಕೊ |  
ಲೈನವೋಘಂ ದನುಜಾವತಂಸನನತಕ್ಯೈಶ್ವರ್ಯಕಾಸಾರಹಂ  
ಸನನತ್ಯಂತನೃಶಂಸನಂ ಸುರಬಲಪ್ರಧ್ವಂಸನಂ ಕಂಸನಂ || ೬

ವೆ|| ಎಂದು ವಿಶ್ವರೂಪಂ ಕರ್ತವ್ಯಮನಣಿಪಿ ತನ್ನ ದಿವ್ಯರೂಪ  
ವನಡಂಗಿಸಿ ವಿಷ್ಣುಮಾಯೆಯುಂ ಸಸರಿಸಿ ಸಾವಾನ್ಯಶಿಶುರೂಪಮಂ  
ಕೈಕೊಂಡು ನಿಲ್ವುದುಂ, ಅವಸುದೇವನುಂ ದೇವಕಿಯುಮಿದಾರೊಡನೆ  
ನುಡಿದೆವೆಮಗುತ್ತರಮಂ ಕೊಟ್ಟಿರಾರ್, ಇದು ಶಿಶು ತಾಂ ಬೇಣಿ; ನಾರಾ

ಯುಣನೆ ಬಂದು ನುಡಿದು ಪ್ರೋದನೆಂಬ ವಿಭ್ರಾಂತಿಯನಪ್ಪುಕೆಯ್ದು ಮೆಂ  
ತಾದೊಡಮಿಶಿತವಂ ನಮ್ಮಸಂತಾನಕ್ಕುಚ್ಚಿ ಕೃತಕೃತ್ಯರಪ್ಪುದರ್ಕು  
ಪಾಯಮಾವುದು. ಈ ಶಿಶುವಿನಚ್ಚೆಯಂ ರಕ್ಕಸಂ ಕೇಳೊಡುಚಿಯ  
ಲೀಯಂ; ಇದಂ ಕೇಳೊಡೆ ಕಂಸಂ ಕೊಂಡುಯ್ಗು ಮೆಂದು ನಾಡೆಯಂ  
ಮುಗಿ ಸಿಡಿಮಿಡಿಗೊಳುತ್ತಿರ್ಪನ್ನೆಗಂ,

ಇಂದೆನಿತಾನುಮಂಬುಧರಕಾಲದ ಕಾಳದಿರುಳ್ಗೆಲ್ಲವೇಂ  
ನಿಂದುವೊ ಗಟ್ಟಿಗೊಂಡೆನೆ ಭಯಂಕರವಾದುದು ವಿಷ್ಣು ಮಾಯೆಯಿಂ  
ದಂದಿನ ಕಾರಿರುಳ್ ನೆಗೆದ ಕಾರ್ಮುಗಿಲಿಂ ದಳವೇಣಿದೊಂದುಮ  
ಬಿಂದುಮಜಾಂಡಮಂಜನಕರಂಡಕದಂತೆ ಕಟಂಗಿ ನಿಶ್ಚಿನಂ || ೭

ನೆಗೆದ ಮುಗಿಲೆಂಬ ನೀಲಾ

ದ್ರಿಗಳಿಂ ನಿಯುರಮೆ ಸೂಸಿ ಸುರಿದಪುವೆಂಬ |

ನ್ನೆಗಮೇಂ ಕಣಿದುದೊ ಪೆರ್ಮಪೆ

ಜಗಮೆಲ್ಲಂ ಸಲಿಲಪೂರದಿಂ ತೇಂಕುವಿನಂ || ೮

ವ|| ಅಂತಗುವಾಗಿ ಪರ್ವಿದಮಂದಗಟ್ಟಲೆಯೊಳಂ ಧಾರಾವರ್ತವೆ  
ನಿಸಿ ಕಾರ್ಮುಗಿಲಿಂ ಕಣಿವೆ ಪೆರ್ಮಪೆಯೊಳಮಂಜದೆ ಮಗನನೆತ್ತಿಕೊಂ  
ಡು ವಸುದೇವನೆಂತಾನುಮಾರಾಕ್ಷಸರಕ್ಷಿತಪ್ರಸೂತಿಕಾನಿಳಯದಿಂ ತಳ  
ದುರ್ ನಡವಾಗಳಾಯೋಗನಾಥಂ ಪುರಜನಂಮೆಯ್ಯಣಿಯದಂತು ನಿದ್ರೆ  
ಯಂ ಕವಿಸೆ ಮಧುರಾಪುರಮಂ ಪೊಣಮಟ್ಟು ಬಯಲೊಡ್ಡಿವರಿವ ಬಟ್ಟಿ  
ಯೊಳುದ್ದೇಶಕ್ಕೆ ಬರ್ಪಲ್ಲಿ,

ಅರಿದಾಯ್ತೀ ಶಿಶುಗೆತ್ತ ಸಾರ್ವನುಸಿಪಲ್ ಕಂಸಾಸುರಂ ಪೇಟ್ಟಿ ಚಾ

ರರ ಕೈದೀವಿಗೆ ಮಾಲೆಗೊಂಡು ಬೆಳಗುತ್ತಿ ಲಬಂದುದೆಂಬೊಂದು ಭೀ |

ತಿರಸಂ ಶ್ರೀವಸುದೇವನೊಳ್ ನೆಗಟ್ಟಿನಂ ನಾನಾಘಣಾಪತ್ನಿಮೊ

ಪ್ಪಿರೆ ಬಂದಂ ಮಹೆಯಂ ನಿವಾರಿಸಲನಂತಂಗಂದನಂತೋರಗಂ || ೯

ವೆ|| ಅಂತು ಒಂದುರಗಪರಿವೃಥಂ ಪ್ರಸಾರಿತಫಣಾಸಹಸ್ರನಾಗಿ  
ಕೊಡೆವಿಡಿಂತೆ ಬರೆ ಪೆಡೆವಣಿಯ ಬೆಳಗಿನಿಂ ಬಟ್ಟೈಗೊಂಡತಿತ್ವರಿತಗತಿ  
ಯಿಂ ಪೋಗೆವೋಗೆ ತನ್ನಹಾವೈಷ್ಣಿಯಿಂ ತೆಕ್ಕನೆ ತೀವಿ ಬಂದ ಕಾಳಂದಿ  
ಯಂ ಕಂಡು,

ಪಿರಿದುಂ ಕಂಸನ ಭೀತಿಯಿಂದೆ ವಸುದೇವಂ ಮುಂದುಗೆಟ್ಟಲ್ಲಿ ಕ  
ಮ್ಮರಿವಾಯ್ದಂತಿರೆ ಪೊಕ್ಕಡಂಗೆ ತನಗಾತೀವಿದ್ ಕಾಳಂದಿ ಚೆ |  
ಚರಮಾಗಳ್ ನೆಲೆಯಾಗೆ ದಾಂಟೆ ನಡೆದಂ \* ದುರ್ವಾರಸಂಸಾರಸಾ  
ಗರಮಂ ದಾಂಟೆಸುವಾಸುಹಾಮೆಹಿಮನಂ ಪೆತ್ತಂಗಿದೇಂ ಚಿತ್ರಮೇ ||೧೦  
ತೀರದೊಳರ್ದ ಗೋಕುಲಮನಾನಕದುಂದುಭಿ ಪೊಕ್ಕು ಸೂತಿಕಾ  
ಗಾರದೊಳಾಗಳಾಗಲೆ ಯಶೋದೇಗೆ ಸಂಭವಿಸಿದ್ ಕನ್ನೆಯೊಳ್ |  
ಶಾರಿಯನಂದು ಪಲ್ಲಟಿಸಿ ಚೆಚ್ಚರಮಾಕೆಯನೆತ್ತಿಕೊಂಡು ದು  
ರ್ವಾರತಮೋನಿಗೊಡಗತಿಯಿಂ ಪರಿವೈದಿದನಾತ್ಮಗೇಹಮಂ || ೧೧

ವೆ|| ಅಂತೆಯ್ಲಿ ಪೊಕ್ಕು ಸುತ್ತಾಮಾರಿಗೆ ಮಾರಿಯಂ ತರ್ಪಂತೆ ತಂದಾ  
ಕುಮಾರಿಯಂ ದೇವಕಿಯ ಮುಂದೆ ಪಟ್ಟಿರಿಸಿ ಪೋದ ಬಂದ ವೃತ್ತಾಂತ  
ಮಂ ಪೇಱ್ಪು ತತ್ಪಾರ್ವಪ್ರಸವೋಚಿತಮಿಥ್ಯಾಸಂಭ್ರಮಮನಸ್ಪ್ರಕೆಯ್ಲಿ  
ಪುರ್ದುಂ,

ಘನಘೋರನಿಷ್ಠು ರಾಂಗ  
ಧ್ವನಿಯಿಂದಾಶಿಶುವಿನಚ್ಚೆ ತೆಕ್ಕನೆ ತೀವಿ |  
ತ್ತನಿತುಂ ದಿಕ್ಕಟಮಂ ಭೋ  
ರೆನೆ ಶಂಕಾಕುಳಿತಮೆಟ್ಟಿನಂ ಭುವನಜನಂ || ೧೨

ಸಕಳಬ್ರಹ್ಮಾಂಡಭಾಂಡೋದರಮೊಡೆದುದಿದೆಂತಪ್ಪ ಕೋಳಾಹಳಂ ಕಾ  
ತುಕದಿಂದ್ರಂ ಪಾಯ್ನನಕ್ಕುಂ ಕವಿಯಲೆಲೆಲೆ ಸನ್ನಾಹಮಂ ತಾಳ ಸೈನ್ಯೆ|  
ಪ್ರಕರಂ ಬರ್ಕೆಂಬುದುಂ ತತ್ಸಮಯದೊಳ ಗೃಹಾಧ್ಯಕ್ಷನಿಂತೀರವಂ ದೇ  
ವಕಿ ಪೆತ್ತಾ ಕೂಸಿನೊಂದಡೈಯ ದನಿಯೆನೆ ಕೇಳ್ ಲ್ಲಿಗೆಯ್ತಂದು ಕಂಸಂ||

\* ಕ—ದಾಂಟದನದಂ.

ವೆ|| ಅಂತು ಸೂತಿಕಾಸದನಮಂ ಪೊಕ್ಕು ದೇವಕಿಯ ಮುಂದೆ  
 ಪಟ್ಟದ ಶಿಶುವಿನ ಪಿಂಗಾಲಂ ಪಿಡಿದುಕೊಂಡು ನಡೆತಂದು,  
 ಅಸುರಂ ಕನ್ನೆಯನುಯ್ದು ವಧ್ಯಶಿಲೆಯೊಳ್ ಪೊಯ್ವಲ್ಲಿ ಕೈಯಿಂ ಸಿಡಿ  
 ಲ್ದು ಸಿಡಿಲ ಪೋಪವೊಲಂಬರಕ್ಕೆ ನೆಗೆದೆಂದಳೆ ನಿನ್ನನಾಂ ಕಂಸ ರಾ |  
 ಹ್ಲಸಕೇಳೊ ಲ್ಲೊಡೆ ಕವರಾರಲವೊ ಮೂಣ ನಿನ್ನಂ ಕೊಲಲ್ವೀಡಿ ಪು  
 ಟ್ಟ ಸರೋಜೇಕ್ಷಣನತ್ತಲೊಂದೆಡೆಯೊಳಾಯಿದಪ್ಪನೆಮ್ಮಗ್ರಜಂ || ೧೪

ವೆ|| ಎನೆ ಕೇಳ್ದು ತದೀಯಪರುಪಭಾಃಖಿತಂ ತನಗೆ ಕರ್ಣಶೂಲವಾಗೆ,  
 ಈಕೃತಕಿಯೇಕೆ ಪುಟ್ಟದ  
 ಳೇಕಾರಣದಿಂದೆ ಪಾಞಿಪೋದಳೆ ಗಗನ |  
 ಕ್ಕೀಕೆಯವಾವಳೂ ಮೈತ್ಯವೊ  
 ಮೂಕಾಳಯೊ ಚಂಡಿಯೋ ಮಹಾಭೈರವಿಯೋ || ೧೫

ವೆ|| ಎಂದನಿಮಿಷದ್ರೋಹನನಿಮಿಷವಾರ್ಗದೊಳರ್ಧ ದುರ್ಗಿ  
 ಯನನಿಮಿಷನೇತ್ರನುಮು \* ತ್ತಾನಿತಾನನನುಮತ್ಯಂತವಿಸ್ಮಯಸ್ವಾಂತ  
 ನುಮಾಗಿ ನೀಡುಂ ನೋಡುತ್ತಮಿರೆ,  
 ವದನಂ ಪೂರ್ಣಶಶಾಂಕನಂತೆಸೆಯೆ ಮೇಘಶ್ಯಾಮಳಾಂಗಂ ತ್ರಿಭಂ  
 ಗದಿನಿಂಬಾಗಿರೆ ನೀಲಚೇಲದುಡೆಯುಂ ಮೇಲ್ಕೊಂಡ ಪೊಂಬಟ್ಟಿಯುಂ |  
 ಕದಪಂ ಮೋದುವ ಕುಂಡಲದ್ವಿತಯಮುಂ ಚೆಲ್ವಾಗೆ ತಾನಾಗಳಾ  
 ಡಿದಳಂಟುಂ ನಳತೋಳ್ಗಳಂ ಪಸರಿಸುತ್ತುಂ ಕನ್ನೆ ರೋದೋಂತದೊಳ್ ||

ವೆ|| ಅಂತು ಗಗನರಂಗದೊಳ್ ನೃತ್ಯಲೀಲೆಯಂ ಮೆಚಿದು  
 ವಾಸವನಿವಾಸಕ್ಕಭಿಮುಖಿಯಾಗಿ ಪೋದಳೆ. ಅನ್ನೆ ಗಮತ್ತಲೆ,  
 ಇದಿರ್ವಂದೊಪ್ಪುವ ದೇವದುಂದುಭಿಯೊಳಂ ದೇವಾಂಗನಾನ್ಯತ್ಯಗೀ  
 ತದೊಳಂ ದೇವಮಹೀರುಹವ್ರಜದೊಳಂ ದೇವಾಪಗಾತೋಯಕುಂ |  
 ಭದೊಳಂ ದೇವವರಂ ಸ್ತವಂಗೆಯೆ ವರಂಗೊಟ್ಟಮಹೇಂದ್ರಂಗೆ ಸ  
 ಮ್ಪಾದದಿಂ ದುರ್ಗಿ ಬಿಡಕ್ಕೆ ತಿಂ ನೆಲಸಿ ನಿಂದಳೆ ಯೋಗಪೀಠಾಗ್ರದೊಳ್ ||

ಖ. ನೇತ್ರಯನು.

ದನುಜಂ ದುರ್ರಿಯ ತೇಜದೊಂದು ತೆಜನಂ ಕೈಮಿಕ್ಕು ಪೋದಂದಮಂ  
 ತನಗೆಂದುಗ್ರದುರುಕ್ತಿಯಂ ನೆನೆದಿದೇನಾಶ ಯಮೆಂದಂದು ನೆ |  
 ಟ್ಟನೆ ಚಿಂತಾಗಿರಿ ಮೇಲೆ ಬೀಡೆ ಪಿರಿದುಂ ಬೆಂಬಿಟ್ಟು ಬಂದೆಯಿ ಪೊ  
 ಕ್ಕು ನಿಜಾವಾಸಮನಾಪ್ತ \*ಮಂತ್ರಿನಿನೆಹಕ್ಕಿಂತೆಂದನಾಸಾನದೊಳ್ || ೧೮

ಅಶರೀರಧ್ವನಿಯಂತೆ ನಾರದನ ಪೇಷಾ ದೇಶಮಿಂದಾಯ್ತು ವೆ  
 ಧ್ಯಶಿಲೋಚ್ಚೈಂಪಲೆಯಾಗಿ ದುರ್ಗ ನುಡಿಡೆ ಪುಟ್ಟೈದ ನೀಗಳೆ ಚತು |  
 ದರ್ಶಲೋಕಪ್ರಭು ವಿಷ್ಣು ನಿನ್ನ ಪಗೆಯೆಂದಾರ್ಗಲ್ವರೀಳದ್ಬಾ  
 ಲಿಶನಂ ದೈವವಿಸೂತ್ರಮಂ ಪುರುಷಕಾರಂ ವಿಷ್ಣುಲೇನಕ್ಕುಮೇ || ೧೯

ಆನೆಗಟ್ಟಿದ್ರನೆಕ್ಕತುಳದೊಳ್ ಧುರದೊಳ್ ಬಲದೊಳ್ ಕಡಂಗಿ ನಿಂ  
 ದಾನಲೊಡರ್ಚಲಾಂಕೆಗೊಳಲಾಱದೆ ಪೋಗಿ ಗಡಂ ಮುರಾಂತಕಂ |  
 ಗಾನತನಾಗಿ ಪುಯ್ಯಲಿಡೆ ಕೇಳು ಮದೀಯವಧಾರ್ಥಮಾಸುಧಾಂ  
 ಭೋನಿಧಿತತ್ವಸಿಂದು ಗಡ ಪುಟ್ಟೈದನಿಲ್ಲಗದಾವುದ್ಧಮಂ || ೨೦

ವೆ|| ಎಂದು ಸಚಿವರೊಳ್ ಸಮಾಳೋಚನಂಗೆಯ್ದಾಗಳಂತೆ ನಿಜವಿ  
 ವೇಕವನಮಂ ಸ್ವಕೀಯಕೋಪವಟ್ಟಿ ಸುಡಲೊಡರ್ಚೆ,  
 ತೊಡೆವೆಂ ಶಕ್ರನ ನಾಮಮಂ ತುಡುಕಿ ನೀರೊಳ್ ಮೆಟ್ಟುವೆಂ ವಟ್ಟಿಯಂ  
 ಪೊಡೆವೆಂ ಕಾಲನನಿಕ್ಕಿ ಡೊಕ್ಕುರಿಸುವೆಂ ದೈತೇಯನಂ ಕಟ್ಟುವೆಂ |  
 ಜಡರಾಶೀಂದ್ರನನೆಯ್ದುವೆಂ † ಪವನನಂ ಸರ್ವಸ್ವಮಂ ಕೊಂಡು ಕಾ  
 ಗಿಡಿವೆಂ ವಿತ್ತಪನಂ ಪರಾಭವಿಸುವೆಂ ದಕ್ಷಾಧ್ವರಧ್ವಂಸಿಯಂ || ೨೧

ವೆ|| ಎಂದಾಸೊಲೆಟಿಸಿ ಲೋಕಪಾಲಕರಂ ನೀರ್ದಾಂಟಿಸಿ, ‡  
 ಅಸುಹೃದೈವ್ಯಾಂಕುರಮುದ  
 ಯಿಸಿದತ್ತಗುರೊಳ್ ಚಿವುಂಟುವೆಂ ಕೊಡಲಿಗೊಳಲೆ |  
 ಬಸಮಲ್ಲದು ಬಳದೊಡೆ ಬಳ  
 ಯಿಸುವುದು ನೀತಿಯೆ ವಿರೋಧಿಯಂ ವ್ಯಾಧಿಯುಮಂ || ೨೨

\* ಬ. ನಾತ್ಮ. † ಮೊ—ಅ—ನೆಟ್ಟುವೆಂ. ‡ ಕ. ಬ—ನಿರ್ದಾಂಟಿಸಿ.

ವ|| ಎಂದು ನಿಶ್ಚಯಿಸಿ ನಿಜವೆಷ್ಟೋಜನಿಕ್ಷಿಪ್ತಕ್ಷೇಷ್ವೇಡಪೀಡಿತ  
 ಲೋಕಘಾತಿನಿಯಪ್ಪ ಪೂತನಿಯುಮಂ, ಸ್ವಕೀಯಪರಿಧಾವನವೇಗವಿಘ್ನ  
 ಟತವೈರಿಬಾಲಕಕಟನೆಂಬ ಶಕಟನುಮಂ, ರಾಕ್ಷಸವೀರದಕ್ಷಿಣಕಟೇತಟ  
 ಪ್ರಬದ್ಧಾಸಿಧೇನುಕನೆಂಬ ಧೇನುಕನುಮಂ, ನಿಸ್ಸೀಮನಿಕಾಮಬಾಹುಸಾ  
 ಹಸಾಡಂಬರಪ್ರಳಂಬನೆಂಬ ಪ್ರಳಂಬನುಮಂ, ಮೂನವಭುಜಾವಷ್ಟಂ  
 ಭಾರಿಷ್ಟನೆಂಬರಿಷ್ಟನುಮಂ, ಹೇಷಿತಘೋಷಣಶ್ರವಣಮೂತ್ರವಿತ್ರಾಸನರ  
 ಚಿತಜಂಭಾರಿದೇಹಪರಿರಂಭರಂಭಾತಿಲೋತ್ತಮೋರ್ವಶೀಸುಕೇಶಿಯೆಂಬ  
 ಕೇಶಿಯುಮಂ, ಮತ್ತಮನೇಕರೂಪಸರಾವರ್ತನರಸಾದಾನವರೆಂಬದಾನ  
 ವರುಮಂ, ಕರೆದೆನ್ನ ಶತ್ರುವದೊಂದುತಾಣದೊಳ್ ಪುಟ್ಟೆರ್ಪನಾತನಂ  
 ಸಕಲಭೂತಳದೊಳುಳ್ಳ ಚತುರ್ವರ್ಣ ಜಾತಶಿಶುಜಾತದೊಳನ್ಯರೂಪಾ  
 ವಷ್ಟಂಭಸಾಪ್ತ ವವಿಲೇಪದಿಂದಱಿದೊಡಂಬಡಿಸಿದಂದದೊಳೋರೊರ್ಬ  
 ರೊಂದೊಂದು ನೆವದಿನೊಮೆ- ತಪ್ಪಿದಡೊಮೆ ಕೊಂದಿಕ್ಕುವುದೆಂದು  
 ಬೆಸಸಿ ವಸುದೇವನ ದೇವಕಿಯು ಸೇಷಿಯಂ ಬಿಟ್ಟು - ಎನ್ನ ಪಗೆಯೆನಿ  
 ಸಿದ್ ವನಜನಾಭಂ ಮತ್ತೊಂದುತಾಣದೊಳ್ ಪುಟ್ಟಿದಂ; ಕೆಮ್ಮನೆ  
 ನಿಮ್ಮನಚಿಗಂ ಬಡಿಸಿದೆಂದು ಚಾಟುವಚನಂಗಳಂ ಮೆಚಿದು ಮಿಥ್ಯಾ  
 ವಿನಯವಿನೋದೋಪಗೂಹಿತಸ್ವಾಂತಚಿಂತಿಚಿತ್ತನಾಗಿರ್ದಂ. ಆಗಳಾ  
 ಭೋಜರಾಜಂಗೆ ಕರಮಂತೆಹಲೆಂದು ಬಂದ ನಂದಗೋಪನಂ ಕಂಡು  
 ಕಪಟನಾಟಕಸೂತ್ರಧಾರನಾರಾಯಣಪ್ರೇರಿತಮನಸ್ಕನಾಗಿ ವಸುದೇವ  
 ನಿಂತೆಂದಂ:--

ಪ್ರಿಯ ಕೇಳುತ್ತವೆವಾರ್ತೆಯಂ ತನಯನಂ ಪೆತ್ತೆಳ್ ಗಡಂ ನಿನ್ನ ಪ  
 ತ್ನಿಯುಶೋದಾವಧು ತತ್ತನೂಜನೊಡನಿಂಬಿ ಭಾವನಿರ್ದ್ವಂದ್ವನಾ |  
 ಗಿಯೆ ನೀಂ ರಕ್ಷಿಸು ರೌಹಿಣೀಯನನಿಪಸ್ಮತ್ಪುತ್ರನಂ ವಿಕ್ರಮೋ  
 ದಯರಾರಾದೊಡೆ ಕಾವರೆಂದು\* ನುಡಿದಂ ಶ್ರೀನಂದಗೋಪಾಲನೊಳ್ ||

ವ|| ಎನೆ ಸಂತೋಷಂಬಟ್ಟು ನಂದಗೋಪಂ ನಂದನಮುಖಾರವಿಂ  
 ದಾವಶೋಕನೋತ್ಸುಕಂ ಗೋಕುಲಕೆ ಪೋಗಿ ನೀಲೋತ್ಪಲದಳಶ್ಯಾಮಂ

\* ಕ. ಗ. — ಕಾವುದೆಂದು.

ನಪ್ಪತಾಮರಸನೇತ್ರನಂ ನೋಡಿ ಪರಮಪ್ರೇಮರೋಮಾಂಚಿತಗಾತ್ರ  
ನುಮಾನಂದಬಾಪ್ಪಜಲಲುಳತನೇತ್ರನುವಾಗಿ ಸುಖದಿನಿರಲೆ; ಆಪ್ರಸೂತಿ  
ಕಾಸದನಕ್ಕೆ ದನುಜವೈರಿ ಪುಟ್ಟದಪ್ಪಮದಿನದೊಳ್ ಯಶೋದೆ ಪೋಷಮ  
ಟ್ಟ ಸಮಯಮಂ ಪಾದುರ್,

ಪ್ರಣಯಾಲಂಬಿನಿಯಂತೆ ಪೂತನೆ ಯಶೋದಾಕಾರದಿಂ ಬಂದು ನಿ  
ಘ್ರಣೆ ನಂಜಾಡಿದ ತನ್ನ ಪೆರ್ವೊಲೆಸುನೂಡಲೆ ಬಾಲಕಂ ನೆತ್ತಪುಂ |  
ನೋಸಂ ಬಂಡಮನೆಯ್ಲಿ ಪಿಂಡಿ ಪಿಟಿದುಂಡೋಹೋಹೋ ಹಾ ಮೋಹ ದಾ  
ರೂಣ ಮೋಣೆಂದೊಳುತ್ತು ಬೀಡೆ ತವೆ ಪೀರ್ದಂ ಪೂತನಾಜೀವಮಂ ||

ವ|| ಆಗಳಟ್ಟುಸುರವಾಗಿ ಬೆಟ್ಟು ಕೆಡೆವಂತೆ ಭೂತಲದೊಳ್  
ಕೆಡೆದ ಪೂತನೆಯ ಮೇಲೆ ಮೊಲೆಯಂ ಕಡೆವಾಯೊಳಟ್ಟು ಪಟ್ಟದರ್  
ಶಿಶುವಂ ಯಶೋದೆ ಬಂದು ಕಂಡು,

ಪೂತನೆಯ ಕೆಡೆದ ವಿಕೃತಿಗೆ  
ಭೀತಿಯನೊಳಕೊಳ್ಳದೆತ್ತಿ ಕೊಂಡೆಳ ಮಗನಂ |  
ಕೌತುಕಮೇಲಂ ಪೆಂಡಿರೊಳಂ  
ಭೀತಿರಸಂ ಮೋಹರಸಮನೊತ್ತರಿಸುಗುಮೇ ||

೨೫

ತತ್ಸಮಯೋಚಿತಶಾಂತಿಯ  
ನುತ್ಸವದಿಂ ಮಾಡಿ ವಿವಿಧರಕ್ಷಾವಿಧಿಯಂ |  
ವತ್ಸಂಗೆ ನೆಗಚ್ಚು ಸಕಲಸು  
ಹೃತ್ಸಂತತಿ ಪರಸೆ ನಂದನಿರ್ದಂ ಸುಖದಿಂ ||

೨೬

ವ|| ಅನ್ನೆಗಂ ವಸುದೇವನಾದೇಶದಿಂ ದ್ವಾದಶದಿನಕ್ಕೆ ನಾಮಕರ  
ಣೋತ್ಸವಮಂ ಮಾಡಲೆಂದು ಗಾರ್ಗ್ಯನೆಂಬ ಪುರೋಹಿತಂ ತಿರೋಹಿತ  
ವೇಷನಾಗಿ ಬಂದು ಯಥೋಚಿತಮಂಗಳಾಚಾರಮಂ ಮೆಚ್ಚಿದು ರೋಹಿ  
ಣೀಸುತಂಗೆ ರಾಮನಾಮಂ ಮೊದಲಾಗಿ ಪೆಸರಿಟ್ಟು ದೇವಕೀಸುತಂಗೆ  
ಕೃಷ್ಣಾ ಭಿಧಾನಮಂ ಮಾಡಿ ತನಯರ್ಗೆ ರಾಮಕೃಷ್ಣ ರಂಬ ನಾಮಕರಣಂ  
ಮೊದಲಾಗಿ ಪಲವುಮೆನ್ನರ್ಥನಾಮಮನಿಟ್ಟು ಮತ್ತೆಮಾಗಾಮಿಕಾರ್ಯ  
ಮನಜುಪಿ ಪರಸಿ ಪೋಪುದುಮನಂತರಂ,

ಬಲಿಬಾಯನಂಗಳಂ ಮಂ

ಗಲತೂರ್ಯಮುಮೆಸೆಯೆ ಗೇಯರನಮುಂ ಪೊಂದೊ |

ಟ್ಟಲ ಪೊಳಪುಂ ರಂಜಿಸುತಿರೆ

ಕಲನಾದದ ಗೋಪಕಾಂತೆಯೆರೆ ನೆರೆದಾಗಳೆ ||

೨೩

ಉದರಮೆ ತೊಟ್ಟಲಾಗೆ ಭುವನತ್ರಯಮಂ ನೆಜೆ ತಾಳ್ದ ದೇಹಿವೆ

ಗದ ಕೃತಪಾಪಪುಣ್ಯಫಲಮಂ ಸಲೆ ತೂಗುವ ಕರ್ಮಸಾಕ್ಷಿಯಂ |

ಪದುಳದೆ ತೊಟ್ಟಲೋಳೆ ಪಡಿಸಿ ತೂಗಿದರಚ್ಯುತ ಜೋ ಮಹಾತ್ಮ ಜೋ

ಸಗಮಲಜೋಧೆ ಜೋ ಪರಮೆ ಜೋ ಹರಿ ಜೋಯೆನುತುಂ ಲತಾಂಗಿ

ಯರೆ ||೨೪

ವ|| ಆಮಹೋತ್ಸವದಿಂ ಬಳಿಕ್ಕೆ ಕತಿಪಯದಿನಂಗಳ್ಗೆ,

ಅನಿಮಿತ್ತ ದರಸ್ತೃತದಿಂ

ದನಕ್ಷರಾಳಾಪದಿಂದಸಂಕೇತವಿಳೋ |

ಕನದಿಂದಕಾರಣಾನಂ

ದನದಿಂದುತ್ತಾನಶಯನದಿಂ ಪರಿಯೆಸೆದಂ ||

೨೫

ವ|| ಅಂತೆಯುತ್ತಿರ್ಪನ್ನೆಗವೊಂದುದಿವಸಂ ಯಶೋದೆ ಪರಿ  
ಚಾರಿಕಾಜನಂ ಬೆರಸು ಕಾಳಂದಿನದಿಗೆ ಪೊದ ಪಿಂದೆ,

ತೊಟ್ಟಲನೊದೆದಾಡುತ್ತಂ

ಪಟ್ಟದನನುರುಳವೆರಿದು ಶಿಶುವಂ ಕೊಲಲೆಂ |

ದಿಟ್ಟೊತ್ತಿ ತದಂಭ್ರತಳಂ

ಮುಟ್ಟಿಸಿಡಿಲೆ ಪೊಡೆವೆ ತಿಹದೆ ಕಡೆದಂ ಶಕಟಂ ||

೨೬

ಶಕಟಂ ಬೀಜ್ವೆಡೆಯೊಳೆ ಮಹಾಕುಲನಗಂ ಬೀಜ್ವಂತೆ ಬೇಜೊಂದು ದೈ

ತ್ಯಕರಾಳಾಕೃತಿ ಬೀಜೆ ಗೋಪರಿದನಿಂ ಕಂಡಂಜುಗುಂ ನೋಡೆ ಕಾ |

ತುಕಮೀಕೂಸಿನ ಸಾಸವೆಂದುಮಿದು ಪೊಲ್ಲೆಂದಚ್ಯುತಂ ನುಗಿದಾ

ಶಕಟಂ ತೋರ್ಪ \* ನಿಶಾಟರೂಪವೆನದೃಶ್ಯಂಮಾಡಿ ಪಟ್ಟರ್ಪಿನಂ ||೨೭

ಗುರುಕುಚಿ ಗೋಪಿ ಬಂದು ಶಕಟಂ ಶತಧಾಕ್ಯತಮಾದುದಿಂದಿಂ  
 ದಿರದೆ ಬಚಿಕ್ಕೈ ಕೇಳಶುಕಜ್ಜಿತ್ತದಿಂ ಬಗೆವೋಗಿ ಕಂದನ |  
 ತೈರುಣತಳಾಂಪ್ರಿಯಿಂದಣ್ಣಿದು ತತ್ಕಮಳಾಕ್ಷನನೆತ್ತಿಕೊಂಡು ಥೂ  
 ಕರಿಸಿ ನಿಜೇಶ್ವರಂಗಜುಪಿ ಮಾಡಿಸಿದಳ್ ಬಹುಶಾಂತಿಕರ್ಮಮಂ || ೩೦

ಅಲಿಗಳ ಸೋಂಕಿಂ ಪ್ರಾತ  
 ಜ್ಞಲರುಹವುಲವಂತೆ ಗೋಪಿಯರೆ ಪದೆಪಿಂ ಜ |  
 ಕ್ಕುಲಿಸೆ ಲಲಿತಾ \* ನನಾಂಬುಜ  
 ಮುಲದೇಸಿದುದು ಮಂದಜಾಸದಿಂ ಮುರಜರನಾ || ೩೧

ಅಲಿಗಳಱಗಿದರ್ ತಾವರೆ  
 ಯುಲರಂ ಸಕಳಂಕಮಾದ ಶಶಿಮಂಡಲಮಂ |  
 ಗೆಲೆವೆಂದುದಂಜನಂ ಪ  
 ದಲದ್ ವೊಗಂ ಸಕಳಸುರಮನೋರಂಜನನಾ || ೩೨

ಕುಸುಮಾಕರಸಮಯದೊಳತಿ  
 ಮಸ್ಯಣತರಂ ಚೂತಪೋತಕಂ ನನೆಯಿಂ ರಂ |  
 ಜಿಸುವಂತಿರೆ ತನಯಂ ರಂ  
 ಜಿಸಿದಂ ಶೈಶವದೊಳಾಕುಶೇಶಯನಯನಂ || ೩೩

ವಿನಿಧಸಟಾವಳಿ ಕಿಱುಜಡೆ  
 ನವಕೇಸರಕಾಂತಿ ಕೊರಲ ರಕ್ಕೆಯ + ರತ್ನ |  
 ಚ್ಚವಿಯಾಗಲಂಬೆಗಾಲಿ  
 ಕ್ಕುವೆ ಪದದೊಳ್ ಸಿಂಹಶಿಶುವೋಲೆಸದಂ ಕೃಷ್ಣಂ || ೩೪

ತನ್ನ ದಟೆಂದೆ ವಾಣದೆ ಗೃಹಾಂಗಣಮಂ ಪೊಱಮುಟ್ಟು ಪೋಪನಂ  
 ಬೆನ್ನನೆ ಪೋಗಿವೋಗಿ ಪಿಡಿತಂದೆನಸುಂ ಜಡಿದೊರ್ಮೆ ಗೋಪಿ ದಾ |  
 ವಿನ್ನಡುವಂ ತೊಡರ್ಚಿ ದೃಢವಾಗಲುಲೂಖಲದಲ್ಲಿ ಕಟ್ಟು ಪೋ  
 ಗಿನ್ನೆಲೆ ಪೋಗಲಾರ್ಪೋಡೆಲೆ ಚಂಚಲಚೇಷ್ಟಿತ ನೋಡ್ಪೆನೆಂಬುದು || ೩೫

\* ಖ. ಗ. ಯಸಿತಾ.

† ಖ. ಗ. ಭೂಷಿತ.

ಪನೆ ಮಿಱುಗಲ್ ಮುಗುಳ್ಳಗೆನಗುತ್ತೂರಲಂ ತೆಗೆಯುತ್ತುಮೊಯ್ಯನೊ  
ಯ್ಯನೆ ಮುರಿದಂಬಿಕಾಮುಖಮೆನೀಕ್ಷಿಸುತುಂ ನಡೆಯಲ್ ಮಹಾಯಮಾ |  
ಜ್ಞಾನಕುಜದಲ್ಲಿ ಸಿಲ್ಕಿದೊರಲಂ ತೆಗೆಯಲ್ಕನುಗೆಯ್ದೊಡಾಯಮಾ  
ಜ್ಞಾನತರು ಕಿತ್ತು ಬೇರ್ವಿಸು ಬಿಚ್ಚಿರೆ ಮಧ್ಯದೊಳದನಚ್ಯುತಂ ||೩೮

ವಿಯದಾಶಾವಧಿಯಾಗಿ ಪೆರ್ಚೆ ಬೆಳದಿದಾರ್ ಮತ್ತಿಯಂ ಕೃಷ್ಣ ನ  
ತ್ತಿಯ ಕೂಸಾಟದೆ ಕಿತ್ತುಮಾನುಷಚರಿತ್ರಂ ನೋಜ್ಯ ಗೋಪಾಲರೊಳ್ |  
ಭಯಮಂ ಮಾಡದೆ ಮುದ್ದಿದೆಶುಬಟದೆಂಬಂತಾಯ್ತು ಯುಕ್ತಂ ಜಗ  
ತ್ತ್ರಯರಕ್ಷಾಪ್ರಿಯನವ್ವ ಕೃಷ್ಣ ನ ಚರಿತ್ರಂ ಭೀತಿಯಂ ಮಾಡು ಮೇ ||

ವೆ|| ಆಗಳಾಕಳಕಳಧ್ವನಿಯಂ ಕೇಳಿದೇನೆಂದು ನಂದಗೋಪಂ  
ಪೂಜಿವೊಳಿಂ ಬಂದು ಭಗ್ನವಾಗಿದಾರ್ ಮಹಾಸ್ಕಂಧಶಾಖಾಜ್ಞಾನವಿಟ  
ಪಿಯುಮಂ ದರಸ್ತೃತಭಿನ್ನೋಷ್ಣ ಪ್ರಟನಾಗರ್ ದಾವೋದರನುಮಂ  
ಕಂಡು ಕೌತುಕಾನನ ನಿರತಿಶಯಹೃದಯನಾಗಿರ್ಪಿನಂ ಯಶೋದೆ ||

ಪರಮಸುಖಾರ್ ಲೋಚನದಿನೀಕ್ಷಿಸಿ ನಂದನನಂ ಸರೋರುಹೋ  
ದರನನಿದಾರ ಮಾಣಿಕವಿದಾರ ನಿಧಾನವಿದಾರ ಮುದ್ದಿದಾ |  
ರರಸನಿದಾರ ಬಲ್ಲಹನಿದಾರ ಕರೀಂದ್ರನಿದಾರ ಸಿಂಹವೆಂ  
ದಿರದಮರ್ದಪ್ಪಿದಳ್ ಪದೆಪಿನಿಂ ಮೊಲೆವಾಲೆತೊಜಿಬೆಚ್ಚು ಸಾಯ್ವಿನಂ ||೪೦

ತರುಣೇಂದು ದಿನಕ್ರಮದಿಂ  
ಪರಿವೃದ್ಧಿ ವಾರಿನಿಧಿಯನೊದವಿಸ ತೆಱದಿಂ |  
ಮುರರಿಪು ದಿವಸಕ್ರಮದಿಂ  
ಪರಿವೃದ್ಧಿ ಜನದ ಮುದಮನೊದವಿಸುತಿರ್ದಂ || ೪೦

ಬಂದಡಿಯನಿಟ್ಟು ಹರಮ  
ತ್ತೊಂದಡಿಗಡಿಯೆತ್ತವಾಗಳುಂ ವಿಕ್ರಮನಾ |  
ದಂದಿನ ಸಂಸ್ಕಾರಂ ಬಿಡ  
ದೆಂದೆನೆ ಬಗೆಗೊಳಸಿದಂ ತಳರ್ನಡೆವೆಡೆಯೊಳ್ || ೪೦

ಕಮಲಭವಾದ್ಯರುಂ ಪಡೆವೆರೇ ಹರಿಪಾದರಜೋಲವಪ್ರಸಾ  
 ದಮನೆನಲತ್ಯಲಭ್ಯತರವೂದ ತದಂಘ್ರಿಗಳನ್ನ ಮೇಲೆ ಸಂ |  
 ಕ್ರಮಿಸಿದುವೆಂದು ತನ್ನ ಕೃತಕೃತ್ಯತೆಗೇಂ ತಲೆದೂಗುತಿರ್ದಳೋ  
 ಷ್ಠಮೆಯೆನೆ ಕಂಪಿಕುಂ ಧರೆ ತಳರ್ನಡೆವಂಘ್ರಿಭರಕ್ಕೆ ಕೃಷ್ಣನಾ || ೪೩

ಎಡೆಗಿಣಿದಿರೆ ಪೊಂಗವಡಿಕೆ

ಬಿಡೆ ಭಲೆನೆ ಗೆಜ್ಜೆ ಮಿಠಿಗೆ ದಶನಾಂಶು ಕುರುಳೆ |

ಜಡಿಯೆ ತೊದಳ್ಳುಡಿಯ ತಳ

ರ್ನಡೆಯು ಬೆಡಂಗಳಸುರವೈರಿಗಡಿಗಡಿಗಿಸೆಗುಂ ||

೪೪

ಬಡವುಟ್ಟಿದ ಕೌಸ್ತುಭಮಿ

ಪೆಡೆಗಂ ದಾಯಾದನಪ್ಪನೆನ್ನೆಗಮೆಂದಂ |

ದುಡುಸತಿಕಳ ನೆಲೆಸಿತ್ತೆನೆ

ಪೊಡೆಯಲರನ ಕೊರಲ ಪುಲಿಯುಗುರ್ ಕರಮೆಸೆಗುಂ ||

೪೫

ನೊಸಲೊಳ್ ಕಣ್ಣುಳ್ಳ ಮನೋ

ಜಸೂದನಂ ಬೆತಿನದಾವನಾನೆ ದಲಂದೀ |

ವಸುಮತಿಗೆ ಸೂಚಿಸಂದದಿ

ನೆಸೆದಂ ಹರಿ ನೊಸಲಕಣ್ಣೊಲೆಸೆವೆರಲೆಲೆಯಿಂ ||

೪೬

ವಿಕ್ರಮಮೂರ್ತಿಗೆ ತಾರಾ

ಚಕ್ರಂ ಕಟಿಸೂತ್ರವೂಗೆ ತತ್ಕಟಿಸೂತ್ರಂ |

ಚಕ್ರಿಗೆ ಬಾಲ್ಯಕ್ಕನುರೂ

ಪಕ್ರಮವಾಯ್ತೆನಿಸಿ ಮುತ್ತಿನುಡೆವಣಿಯೆಸೆಗುಂ ||

೪೭

ಸಲೆ ಪಾಟಿಗಿಡದೆ ಗುಣದಿಂ

ತೊಲಗಿರದೀ ಕೃಷ್ಣ ಪದಮನಾಶ್ರಯಿಪೆಮ್ಮಂ |

ತೆಲೆ ಮರ್ತ್ಯ ಪದಮನಾಶ್ರಯಿ

ಸೆಲೊಲ್ವನೆಂಬಂತೆ ಹರಿಯು ನೊಪುರಮುಲಿಗುಂ \* ||

೪೮

ಎನಿತೊಂದು ಪದೆಪು ಮೋಹಂ

ವನಜಾಕ್ಷನೊಳನಿತು ಪದೆಪು ಮೋಹಂ ಬಳನೊಳ್ |

ತನಗಾಗೆ ನಂದವಧು ತ

ತ್ತನಯದ್ವಯಕೇಳಿಯಿಂದೆ ಸುಖಮಂ ಪಡೆದಳ್ ||

೪೯

ಬಡನೊಡನಾಡಿಗಳ್ ಗಡಣದಿಂ ಬರೆ ಗೆಜೆಯ ನುಣ ರಂ ಪೊದ  
ಟ್ಟುಡೆವಣಿಯಿಂಚರಂ ನೆಗಟೆ ಕಣ್ಣುಲರ್ಗಳ್ ಪೊಳೆದಾಡೆ ಧೂಳಿ ಮೆ |

ಯಡದಿರೆ ಮುಗ್ಧಜಲ್ಪನಮೊಡಂಬಡೆ ರಂಜಿಸಿ ತಾಯ ದಿಟ್ಟು ತ

ಮೊಡನೊಡನೆತ್ತಲುಂ ಪರಿವಿನಂ ಪರಿದಾಡಿರಾಬಳಾಚ್ಯುತರೆ || ೫೦

ಘನಕುಚಿ ಗೋಪಿ ಪಾಲ್ಗಡೆಯುತುಂ ಮನವಾಚೆಗೆ ಪೊಗೆ ಗೆಜೆಯಿಂ  
ದನಿ ನಸುಪೊಣ್ಣುದಂತು ಪರಿತಂದೆಡಗೆಯ್ಯೊಳ್ ತೋಡಿ ಬೆಣೆಯಂ |

ತಿನುತಿರೆ ಗೋಪಿ ಕಂಡಲೆಲೆ ಕಳ್ಳತನಂಗಳನಣ್ಣ ಕಂಡವಾ

ವನೆ ಕಡೆವಾಯ ಬೆಣ್ಣೆವೆರಸೊಯ್ಯನೆ ಪಿಂಗುವ ಕೃಷ್ಣನೊಪ್ಪಿದಂ || ೫೧

ವೆ|| ಮತ್ತೊಂದು ಸಮಯದೊಳ್ ಪಾಲ್ಗಡಿಯಲೊಲ್ಲದಾಚಗು  
ಟ್ಟುವ ದಾವೋದರನಂ ಯಶೋದೆ ಕಂಡು,

ಶಕಟವಿಂದುರ್ನಾ ಮುಸಲಿ ಬಾರದ ಮುನ್ನಮೆ ನಮ್ಮ ಹೇಮಘಂ

ಟಿಕೆ ಘಣಿಲೆಂಬ ನಂದಿನಿಯ ಪಾಲಿದೆ ನೀಂ ಕುಡಿಯಲ್ಕೆ ನಿನ್ನ ಚೆಂ |

ಡಿಕೆ ಬಳದಪ್ಪುದೆಂಬಲೆ ನಂಬಿಸೆ ಪಾಲ್ಗಡಿದೀಗಳಜ್ಜೆ ಚೆಂ

ಡಿಕೆಯೆನಿತುದ್ದವಾದುದೆನುತುಂ ಬೆಸಗೊಳ್ವ ಮುಕುಂದನೊಪ್ಪುಗುಂ || ೫೨

ಮಲ್ಲಿಕಾರ್ಪಣ.

ಚಾರಿಮೆಟ್ಟುವ ಭಂಗಿ ದೋರ್ವಲನಂ ಮನಗೊಳ ಮಂಜುಮಂ

ಬೇರಕಂಕಣಕಿಂಕಿಣೀರುತಿ ಪೊಣ್ಣೆ ವಕ್ರಿತಕಂಧರಂ |

ಸ್ತೋರವಕ್ತ್ರ ಸರೋರಾಹಂ ಲಲಿತಾಯತೇಕ್ಷಣನಾಗಿ ಸಂ

ಸಾರನಾಟಕಸೂತ್ರಧಾರಿ ಮುರಾರಿ ಕೈಸಳೆಗಾಡಿದಂ ||

೫೩

ನೀರದೋತ್ಪಲ \* ವರ್ಣನಾಡಿದನಾಡಿದಂ ಕಮಲೇಕ್ಷಣಂ  
 ಚಾರುಹಾಸನಿವಾಸನಾಡಿದನಾಡಿದಂ ಸುಭಗಂ ಶುಭಾ |  
 ಕಾರನಾಡಿದನೆಂದು ಗೋಪಿಯರಾಡಿಸುತ್ತಮಿರಲೈ ಸಂ  
 ಸಾರನಾಟಕಸೂತ್ರಧಾರಿ ಮುರಾರಿ ಕೈಪಜಿಗಾಡಿದಂ ||

೫೪

ಕ್ಷೀರಲಂಪಟನಾಡಿದಂ ನವನೀತಕೋರಕನಾಡಿದಂ  
 ದಾರಕವ್ರಜಮಲ್ಲನಾಡಿದನಾಡಿದಂ ಹರಿ ಗೋಕುಲಾ |  
 ಧಾರನಾಡಿದನೆಂದು ಗೋಪಿಯರಾಡಿಸುತ್ತಮಿರಲೈ ಸಂ  
 ಸಾರನಾಟಕಸೂತ್ರಧಾರಿ ಮುರಾರಿ ಕೈಪಜಿಗಾಡಿದಂ ||

೫೫

ದಾರುಣಾಕೃತಿಪೂತನಾಂತಕನಾಡಿದಂ ಶಕಟಪ್ರಸಂ  
 ಹಾರನಾಡಿದನಾಡಿದಂ ಯಮಳಾರ್ಜುನದುಮ್ರಘಾತಿಯೆಂ |  
 ಬೀರವಂ ನೆಗಟಲೈ ಗೋಪಿಯರಾಡಿಸುತ್ತಮಿರಲೈ ಸಂ  
 ಸಾರನಾಟಕಸೂತ್ರಧಾರಿ ಮುರಾರಿ ಕೈಪಜಿಗಾಡಿದಂ ||

೫೬

ವೀರದೈತ್ಯರನಿಕ್ಕಲಾಡಿಯೆಂ † ಪುಟ್ಟದಂ ಹರಿಯೆಂದು ಕೈ  
 ವಾರದಿಂದವೆ ಮಾತನಾಡೆ ವಿರೋಧಿಗಳ್ ಯಮಲೋಕಮಂ |  
 ಸಾರಲಾಡೆ ಯಶೋದೆ ರಾಗರಸಾಬ್ಧಿಯೊಳ್ ತುಳುಕಾಡೆ ಸಂ  
 ಸಾರನಾಟಕಸೂತ್ರಧಾರಿ ಮುರಾರಿ ಕೈಪಜಿಗಾಡಿದಂ ||

೫೭

ಆನಂದಮೂರ್ತಿ ಸುಖಲ

ಕ್ಷೀನಿಳಯಂ ಸಕಲಸಾರಸರ್ವಸ್ವನೆನಿ |

ಪ್ಪಾನೀರಜನೇತ್ರನ ಲೀ

ಲಾನುಪ್ಪಿ ತಬಾಲಕೇಳ ಬಣಿ ಪರಳವೇ ||

೫೮

ವನಜಜ ಬನ್ನಿ ಮಿತ್ತ ಹರ ಕುಳ್ಳರಿಮುನ್ನ ತಪೀತದೊಳ್ ಪದಾ  
 ವನತಿಯಿನೇಪ ಮಹೇಂದ್ರ ದಿವಿಜರ ಪುಗೆ ಬಾರಿಸವೇಡೆನುತ್ತ ಮು |  
 ನ್ನಿನ ನಿಜಲೀಲೆಯೋಲಗದ ಪರ್ವೆಯ ಮಾತನದೊರ್ವೆ ಸುಪ್ತಿಯೊಳ್  
 ಕನವರಿಸುತ್ತಮಿರ್ಪ ಹರಿ ಗೋಪಿಗೆ ವಿಸ್ಮಯಮಂ ನೆಗಟ್ಟಿದಂ ||

೫೯

\* ಕ. ವೊ. ೨. ನೀರಜೋತ್ಪಲ. † ಬ. ಗ. ನಿಕ್ಕಲೋಸುಗ.

ಬಂದಲ್ಲದೊಂದನೆನುತುಮೆ

ದೊಂದುದಿನಂ ಕೃಷ್ಣ ನಾಚಿಗುಟ್ಟಿದೊಡದನೇ |

ನೆಂದುಂ ಮಾಣಿಸಲಖಿಯದ

ದೊಂದು ಕಥಾಂತರದೆ ಗೋಪಿ ಮಾಣಿಸ ಬಗೆಯಿಂ ||

೬೦

ಕತೆಯಂ ಕೇಳಲೆ ಕಂದ ಹುಂ ರಘುಜನೆಂಬಂ ಹುಂ ಸಕಾಂತಂ ವನ

ಸ್ಥಿತನಾದಂ ಗುರು ಪೇಚೆ ಹುಂ ದಶಶಿರಂ ಕೊಂಡುಯ್ದಿ ನಾರಾಮನಾಂ |

ಸತಿಯಂ ತಾನೆನೆ ಪೂರ್ವಮಂ ನೆನೆಯುತುಂ ಹುಂಕೊಳ್ಳೆದುತ್ಕೋಶಹುಂ

ಕೃತಿಯಂ ಮಾಡುತುಮೌಂಡುಗರ್ಚಿ ಕಿಸುಗಣೆಟ್ಟಚ್ಯುತಂ ರಂಜಿಕುಂ||

ಆಡುತ್ತುಂ ಸಹಪಾಂಸು

ಕ್ರೀಡಿತರೊಳ್ ಕೃಷ್ಣನಬ್ಬ ಮಣ್ಣಂತಿಂದಂ |

ನೋಡೆಂದು ಹಳಧರಂ ಪಿಸು

ಣಾಡಲೆ ಕೇಳೊರ್ವೆ ಗೋಪಿ ಸೆಳವಿಡಿದೊಲವಿಂ ||

೬೧

ಹರಿ ನೀಂ ಮಣ್ಣಿಂದೆ ತಿನ್ನೆಂ ಜನನಿ ಪುಸಿದನೆಮ್ಮಗ್ರಜಂ ತೋಟು

ವಕ್ತ್ರಾಂ

ತರಮಂ ನೋಡೆಂದು ಬಾಯುಂ ತೆಜೆವುದುಮದಣೊಳ್ ವಾರ್ಧಿಯೇಟುಂ

ಕುಲೋರ್ವೀ |

ಧರವೇಟುಂ ದ್ವೀಪವೇಟುಂ ಬೆರಗು ಜಗಮನೀರೇಟುಮಂ ಕೂಡೆ ಕಂಡ

ಚ್ಚರಿವೆಟ್ಟುಂಮುಚ್ಚು ಮುಚ್ಚಾ ನನಮನೆನುತುಮಾಕಾಂತೆ ವಿಭ್ರಾಂತೆಯಾ

ದಳೆ || ೬೨

ಕಮಳಾಕ್ಷನ ಮಹಿಮೆಯನಖಿ

ದುಮದಂ ತನ್ನಾಯಿಯಿಂದೆ ಮಣಿವರೆ ಗೋಪರೆ |

ಯಮಿಗಳಮಂ ಮೋಹಿಸ ವಿ

ಷ್ಣು ಮಾಯೆ ಮೋಹಿಸವೆ ಗೋಪರಂ ತತ್ಕ್ಷಣದೊಳ್ ||

೬೪

ಪೂತನೆ ಬಿದುರ್ದಂ ಶಕಟನೊತ್ತಿದುದಂ ಯಮಳಾರ್ಜುನಾವನೇ

ಜಾತಮನಾಹತಂ ಕೆಡೆದುದಂ ನೆನೆದದ್ಭೃತಮಿಲ್ಲಿ ಕಾಣಲಾ |

ಯ್ತಾ ತಪತಾಪದಿಂದಮಿದು ನಿಸ್ತೃಣನಿರ್ಜಳನಿಷ್ಪ್ರವಾಳವ  
 ಲ್ಲೀತರುವಾದುದೀಡೆಯೊಳನ್ನಿ ರವಾಗದು ಪೋಪುದುತ್ತಮಂ || ೬೫

ನಮಗಿಂನಿರ್ವೈಡವೊಂದೆ \* ಸುಸ್ಥಳವತೀವಾಸೇವ್ಯವೀನಮ್ಮಗೋ  
 ಸಮುದಾಯಕ್ಕೆ ಬಹುಪ್ರಕಾರತ್ಯುಣಮುಂ ಸುಚ್ಛಾಯೆಯುಂ ತನ್ನೊಳ |  
 ಪ್ರಮಿತಂ ಕೇಳಿಸುಖಪ್ರದೇಶಮಸೆಗುಂ ವೃಂದಾವನಂ ಕೀರಕೇ  
 ಕಿಮರಾಳವ್ರಜದಾವನಂ ಪ್ರಚುರಕಾಳಿಂದೀವನಂ ಪಾವನಂ || ೬೬

ವೆ|| ಎಂದು ನಂದಗೋಪಂ ಗೋಪವೃದ್ಧರೊಳ್ ಸಮಾಳೋ  
 ಚನಂಗೆಯು ನಿಶ ಯಿಸಿ ನಿಖಿಲಗೋಪಕಟಕಂ ಬೆರಸು ಕತಿಸಯ  
 ಪ್ರಯಾಣಂಗಳಿಂ ಪೋಗಿ,

ವೃಂದಾವನತಟದೊಳ್ ಗೋ  
 ವೃಂದಾವನವಾಂಛೆಯಿಂದೆ ಮನೆಗಟ್ಟದನಾ |  
 ನಮ ಕೃತಗೋಪಜನಾ  
 ನಂದಂ ದುರ್ಭೇದಶಕಟರುಚಿ † ರಂಜಿಸಿನಂ || ೬೭

ನಯಮುಂ ತೋರೈಯುಮಿರ್ಪುಪೋಡಿದ ಸಿದಾಘಾಕ್ರಾಂತಭೂಜಾಳಿ ಶೌ  
 ರಿಯ ಸಂಕಲ್ಪದೆ ಪತ್ರಪುಷ್ಪಫಲಭಾರಾಕ್ರಾಂತಮಾಗಿದುರ್ವೋ |  
 ಮೆಯೆ ವೃಂದಾವನ ಭೂಮಿಯೊಳ್ ನಿಜನಿಮೇಷೋನ್ನೇಷಮಾತ್ರಂ ಜಗ  
 ತ್ತ್ರಯೈಷ್ಯಿಷ್ಯಮನಾದ ಕೃಷ್ಣನ ಮಹತ್ತ್ವಕ್ಕೆ ಸಿದಾಶ ಯುರ್ಮೇ ||  
 ಅಸುರಾರಿ ಕಾಕಪಕ್ಷದಿ

ನೆಸೆದಿದಂ ಕಾಕಪಕ್ಷವಿಸರದ ತಣ್ಪಿಂ |  
 ದಸುರಗಣಮಿರುಕ್ಕುಮಾರಣ  
 ವಸುಧೆಯೊಳಂದಮರರೊಸಗೆವೆಜಿವಾಜಿಸಿನಂ || ೬೮

ಆದಿಪುರುಷಂ ಸರೋಜಭ  
 ವಾದಿನುತಂ ತ್ರಿಭುವನಾದಿಗುರು ಗೋಪಪದ |

\*ಕ. ಗ.—ನಮಗಿಂತಪ್ಪಡವೊಂದೆ. † ಮೊ. ಅ.—ಕಟಕರುಚಿ.

ಕೃದಿಸದಮಿಂತಿದೆನೆ ತುಣು

ಗಾದಂ ಲೀಲಾಯಿತಂ ಸ್ವಯಂಪ್ರಭುಗುಚಿತಂ ||

೨೦

ಮಿಳವೆನ್ನಂಕುಡಿನಾಲಮವ್ವೆಳಸುವೆನ್ನಂ ದಿಟ್ಟು ಸೂಚಿಕ್ಕಿ ಕೆ

ಕ್ಕಳಪನ್ನಂ ಕಿವಿ ಸೂಂಕಿನಿಂ ಕೊಣಕಿಡುತ್ತಂ ಬರ್ಪಿನಂ ಪೋಗಿ ತಂ  
ದೊಳವುಲ್ಲಂ ಮೊಳವುಲ್ಲಮೆಂಬ ಪಸುವುಲ್ಗೊಳ್ ತಾಂಗಿ ಕಾಳಂದಿಯೊಳ್  
ತಿಳನೀರೂಡಿ ಮುರಾರಿ ವೆತ್ಸಕುಲಮಂ ಕಾದಂ ಮಹೋತ್ಸಾಹದಿಂ ||೨೧

ಶೈಶವದೊಳಬಲೆಯರ್ಗೆ ಕು

ಶೇಶಯಲೋಚನನ ಮೂರ್ತಿ ಪಡೆದುದು ರಾಗಾ |

ವೇಶಮನೆಳವೆಣಿಯ ಕಳಾ

ವೇಶಮದುತ್ರಲಿನಿಗಳ್ ಪಡೆವೊಲೊಲವಂ ||

೨೨

ಅನುನಯದಿಂ ಬನಕ್ಕೊಡನೆ ಪೋಗಿ ಲತಾಗೃಹದಲ್ಲಿ ಗೋಪಿಯರ್

ವನರಹನೇತ್ರನಂ ಪಿಡಿದು ಚುಂಬಿಸಿ ತಳ್ತಮದಪ್ಪಿ ಪೀವರ್ |

ಸ್ತನಭರದೊಳ್ ಪೊರಳ ನಿಬಿಡೋರುಯುಗಂಗಳೊಳಟ್ಟಮರಿ ಸಂ

ಜನಿತಕಟೇತಟದ್ರವೆಯರುತ್ತುಲಕಾಂಗಿಯರಾಗಿ ರಂಜಿಪರ್ || ೨೩

ಕಾಮಾಂಗಚೇಷ್ಟೆಯಿಲ್ಲದ

ದಾವೋದರನಂಗಸಂಗದೊಳಗಾಸತಿಯರ್ |

ಕಾಮಾವೃತಮಂ ತಳದರ್

ಸೋವಮಣಿಸ್ಥಳಗಳೊಸರ್ವವೋಲ್ ಶಶಿರುಚಿಯಿಂ ||

೨೪

ವಿಕಸಿತತೀಲಾತನೀಕುಸು

ಮಕಾಂತಿಗಳ್ ನೀಲಹೇಮರುಚಿಸಿಚಯರ್ ಗೈ |

ರಿಕಲಸಿತಫಾಲಕರ್ ಬಾ

ಲಕರೆಸೆದರ್ ವೆತ್ಸಪಾಲಕರ್ ಬಲಕೃಷ್ಣರ್ ||

೨೫

ಸ್ತಿ ತಕರ್ಣಿ ಕಾರಸುಮನ

ಶ್ರುತಿಪೂರರ್ ಚಿತ್ರಕುಸುಮನುಯವನಮಾಲರ್ |

ಶಿತಿಕಂಠಬರ್ಹಶೀರ್ಷರ್

ನುತವೇಣೀಸ್ಫುರಿತಚೂಷರಸಕೃತ್ಕಿರಿದರ್ ||

೨೬

ಅನುಕ್ರಮಯೂರಕೇಕಾ

ನಿನಾದ \* ಮ್ನುದುಗಾನತಾನನಿಪುಣರ್ + ಮಧುರ |

ಸ್ವನಪತ್ರವಾದ್ಯನಿರತರ್ |

ಮನೋಜ ಗೋಪಾಲವೇಣುವಾದನಸುಭಗರ್ ||

೩೩

ತೋಯಜನಾಭನನಂತಸ

ಹಾಯಂ ನಲಿದಿಂತು ವತ್ಸಕುಲಮಂ ಕಾದಂ |

ಕಾಯೆ ವಿರಹಿಣಿಗನಂಗಂ

ಕಾಯೆ ಮನೋರಥಮಹೀರುಪಂ ನಾಕಿಗಳಾ ||

೩೪

ಅಚ್ಛನವಪೀತ || ಪಟನ

ಭ್ರಷ್ಟವಿ ನವಕುಸುಮಭೂಷಿತಂ ಕಮಳಾಕ್ಷಂ |

ಸ್ವಚ್ಛಂದಗಾಮಿ ಯಮುನಾ

ಕಚ್ಛಂಬಿಡಿಡೆತ್ತರುತ್ತು ವೊಂದವಸರದೊಳ್ ||

೩೫

ಘುಳುಘುಳನುತ್ತಿ ಬುದ್ಬು ದಚಯಂ ನಗೆದಪ್ಪುದಿದೇಕೆ ನೀರಜಂ

ಗಳ ರಜದಂತದೊಂದರುಣಕಾಂತಿ ಪ್ರೊದಟ್ಟಿ ಪ್ರದೇಕೆ ಧೂಮಮಂ |

ಡಳವೊಗದಪ್ಪುದೇಕಿದಹಿಳೋಹ್ರದಮದ್ಭೃತಮೆಂದು ಗೋಪರಂ

ಜಳರುಹನಾಭನಂದು ಬೆಸಗೊಳ್ಳುದುಮಿಂತಿದು ಕಾಳಯಹ್ರದಂ || ೪೦

ವೆ|| ಈಕರ್ಮಡುವಿನೂಳ್ ಕಾಳಯಮಹಾಸರ್ಪನಿರ್ಪಂ. ಈಘು  
ಳುಘುಳುಧ್ವಾನೋದ್ಗ ತಬುದ್ಬು ದಪ್ರಕರವಾಸ್ಥಟಾಧರನತಿಸ್ಥಾರಸ್ಥಟಾಸ್ಥೂ  
ತ್ಕಾರವಾತೋದ್ಗ ತಬುದ್ಬು ದಪ್ರಕರಂ. ಈಯರುಣಕಿರಣಮಂಜುರೀಪುಂ  
ಜಮಾಘಣೀಂದ್ರನ ಘಣಾಮಣಿಗಣಾರುಣಕಿರಣಮಂಜುರೀಪುಂಜಂ. ಈ  
ಸಮುದ್ರ ಮಧೂಮಸ್ತೋಮವಾಲೀಲಿಹಾನನಾಭೀಲಹಾಳಾಹಳೋದ್ಧ  
ಮ ಧೂಮಸ್ತೋಮಂ. ಅದಲ್ಲದೆಯುಂ,

\* ಖ.—ನಿನದರ್. † ಖ.—ನಿಯತರ್. ‡ ಖ.—ಚತುರರ್.

|| ಖ. ಗ.—ಅಚ್ಛನ್ನಪೀತ.

ಆವಿಷ್ಠನಾಹಿಯ ವಿಷಮುಖ

ಪಾವಕನಿಂ ಪಾಠುತಿರ್ಪ ಖಗಕುಳಮುಂ ತೀ |

ರಾವನಿಜ ಭೂಜಕುಳಮುಂ

ಬೇವುದು ಯೋಜನಸರಿಪ್ರಮಾಣಾಂತರದೊಳ್ ||

೪೦

ವ|| ಆಪ್ರದೇಶಮಂ ಪೊರ್ವಲಾಕಾಳಕೂಟಮಂ ಧರಿಸಿದ ಪುರಹ  
ರಂಗಮರಿದು ; ನಾಮತ್ತ ಪೋಗಲಾಗದೆಂದು ಸಹಪಾಂಸುಕ್ರೀಡಿತರಪ್ಪ  
ಗೋಪಾಲಕರ್ ಪೇಚೆ,

ತ್ರಿದಶಾಸುರರಂ ಸುಡುವೆ

ಗ್ಗದ ವಿಷಮಂ ನುಂಗಿದಾತ್ರಿಣೀತ್ರನುಮಾನೆಂ |

ಬುದನರಿಯರ್ ಮಾನವರೆಂ

ದದರ್ಕೆ ನಗುವಂತೆ ದನುಜರಿಪು ನಸುನಗುತುಂ ||

೪೧

ದುಷ್ಕೋರಗನಂ ತಗುಳ್ಳೆಂ

ಶಿಷ್ಯಜನಂ ಸೇವಿಸಂತು ಮಾಡುವೆನಿದನು |

ತಕ್ಕಪ್ಪ ಮೆನೆ ದುಷ್ಯನಿಗ್ರಹ

ಶಿಷ್ಯಪ್ರತಿಪಾಲನಾರ್ಥಮೆನ್ನ ವತಾರಂ ||

೪೨

ವ|| ಎಂದು ಮನದೊಳ್ ಕೃತಪ್ರತಿಜ್ಞ ನಾಗಿ ನೋಡುವೆನೆಂದು ತ  
ತ್ಸವಿಾಪಕ್ಕೆ ಬಂದು ನೋಪ್ಪಲ್ಲಿ,

ವದನೋಚ್ಚಾಸ್ವದಿನುಣ್ಣುತಿರ್ಪ ಯಮುನೋರ್ಮಿಶ್ರೇಣಿಯುಂ ತನ್ನಪ  
ಕ್ಕದ ಸೇವಾಗತಭೋಗಿಭಂಗುರವಪುಃಕಾಂಡಂಗಳಂ ಮಿಕ್ಕುನಿ |

ಲ್ಲದೆ ಮಿಕ್ಕಂ ವಿಷವೆಡ್ಡಿಯಿಂ ವಿಳಯಕಾಲಜ್ವಾಲೆಯುಂ ಭೋಗರ

ತ್ನ ದಚಿಲ್ವಿಂ ದ್ಯುತಿವ್ಯಾಲಿಯುಂ ಮಸಕದಿಂ ದಂಭೋಳಿಯುಂ ಕಾಳಿಯುಂ ||

ವ|| ಆಕುಂಭೇನಸನ ಸಂರಂಭಮಂ ಕಂಡುಮಿರ್ಕಲನಂ ನೋಡೆ,

ಅಮರಪತಿಯೊಡನೆ ತಳ್ತು

ದಮೈತವನುಯ್ಯಲ್ಲಿ ಗರುಡಹಸ್ತದಿನಂದೊಂ |

ದಮ್ಯತದ ಪನಿ ತನ್ನೊಳ್ ಪನಿ

ತು ಮಹೀಜಂ ವಿಷದೆ ಬೇಯದಿದುರು ತಡಿಯೊಳ್ ||

೧೫

ಆಗಸದಿಂ ವಧ್ಯಶಿಲಾ

ನಾಗಂಗೆ ಗರುತ್ಮನೆತಿಗುವಂತಾಮರದಿಂ |

ನಾಗಾರಿಕೇತು ಕಾಳಯ

ನಾಗಂಗೆತಿಗಿದನಮರ್ತ್ಯರೀಕ್ಷಿಸೆ ನಭದೊಳ್ ||

೧೬

ಸಿಡಿವ ಪೆಡೆವಣಿಗಳಂ ನೂ

ರೈಡಿಸುತ್ತಂ ನೆಗೆವ ತದ್ವಿಷಾಗ್ನಿಯ ಕಿಡಿಯಿಂ |

ದೊಡನೆಯ ಗೋಪರ್ ತಂತ

ಮೊಡಲೊಳ್ ಪುಗುಳೇಣಿ ಪೋಗಿ ಪುಯ್ಯುಲ್ವ ವುದುಂ ||

೧೭

ತಿಶಿರಸಯಃಕಣವೆರಸಿದ

ಕುಕೇಶಯಚ್ಛದಮನಕ್ಷಿಗಳ್ ಬಾಷ್ಪಜಲ |

ಪ್ರಶಮಿತರುಚಿಗಳ್ ಪೋಲ್ತಿರ

ಯಶೋದೆಯುಂ ನಂದಗೋಪನುಂ ನಡೆತಂದರೆ ||

೧೮

ಉದಯಿಪ ವಿವೇಕಲಕ್ಷ್ಮಿಯ

ಸಿದಿಗೊಳ್ವ ರ್ಷ್ಯಾಂಬುವೆನಿಸಿ ಬೇದಾಶ್ರಜಲಂ |

ಮೊಡಲೊಳ್ ಸೂಸೆ ಬಚಿಕ್ಕ

ವಿದಿತಾಚ್ಯುತಮಹಿಮನಾಗಿ ಬಲನೆತ್ತಂದಂ ||

೧೯

ನಸುಜೋಲ್ದೊಳ್ಳುಡೆಯುಂ ತೆಪಂಬೊಳದು ಪಾಪುತಿರ್ಪ ಸಂವ್ಯಾನಮುಂ

ನೂಸಲೊಳ್ ತಳ್ತ ಕುರುಳ್ಳುಳುಂ ತುಪುಗಿ ನೀರೇಣಿದರ್ಲರ್ಗಣ್ಣುಳುಂ |

ಬಿಸುಸುಯ್ಯೆಂಕೆಯಿ ನಿರ್ಪುಗುಂದಿದಧರಂ ಬಿಟ್ಟರ್ಧ ಧಮ್ಮಿಲ್ಲಮುಂ

ಪೊಸತೊಂದೊಪ್ಪಮನೀಯೆ ವಿಹ್ವಳತೆಯಿಂ ಬಂದತ್ತು ಗೊಪೀಜನಂ ||

ದಾರಕಮಲ್ಲನೆಲ್ಲದನಮಾನುಷಖೇಳನದೆಲ್ಲಿದಂ ವ್ರಜಾಂ

ಭೋರುಹಮಿತ್ರನೆಲ್ಲದನಂತಸಹಾಯನದೆಲ್ಲಿದಂ ಕನ |

ಸ್ನೀರದಕಾಂತಿಯೆಲ್ಲದನುದಂಚಿತಚಂದ್ರಕಳಾಪನೆಲ್ಲದಂ  
ಚಾರುಸುಸರ್ಣವರ್ಣಪಟನೆಲ್ಲದನೆಲ್ಲದನಬ್ಜಲೋಚನಂ ||

೯೦

ವೆ|| ಎನುತ್ತೆಯೈವೆಂದು \* ನೋಜ್ಜಿಲ್ಲೆ,

ಘನಗರಳಂ ವಿಜೃಂಭಿಸೆ ಘಣಾಮಣಿ ರಂಜಿಸೆ ಘೋರಘೂತ್ಕೃತ  
ಧ್ವನಿ ಮಿಗೆ ಪಾವು ಸುತ್ತಿರಲನಾಹತಲೀಲೆಯೊಳಂದು ಬಾಳಚಂ |  
ದನಕುಜದಂತೆ ಕೃಷ್ಣನೆಸೆದಿದೊಡವೊದುದಪಾಯಮೆಂದು ವೇ  
ದನೆ ಪಿರಿದಾಯು ನಂದನ ಯಶೋದೆಯ ಗೋಪಿಯರಂತರಂಗದೊಳ್ ||

ಭವದೀಯಮೆನೋಹರಬಾ

ಬೃವಿನೋದಾವೃತದೊಳಯೈ ತೀವಿದ ಮತ್ಸ್ಯಂ |

ತವನಂತೀವಿಷದಿಂ † ತೀ

ವುವುದೇ ಶ್ರೀವತ್ಸವತ್ಸ ವತ್ಸ ಸವತ್ಸಾ ||

೯೩

ಪಿರಿದುಂ ಮದೀಯಜನ್ಮಾಂ

ತರಪುಣ್ಯದಿನೆಮೆಗೆ ನಿನ್ನ ದೊರೆಯ ತನೂಜಂ |

ದೊರೆಕೊಂಡನೆಂಬ ಸುಖಸಾ

ಗರಮಂ ದುಃಖಾನಳಾರ್ಜ ಪೀರ್ದಪುದಲ್ತೀ ||

೯೪

ಹರಿಯಿಲ್ಲದ ಪವನಾಧ್ಯಂ

ಹರಿಯಿಲ್ಲದ ಲೋಕಪಾಲಪರಿಷ್ವಲ್ಯಲಯಂ |

ಹರಿಯಿಲ್ಲದ ಕಾಂತಾರಂ

ಹರಿ ನೀನಿಲ್ಲದ ಮದೀಯಗೋಕುಲಮುಫಲಂ ||

೯೫

ಎಂದು ನಂದಗೋಪನುಂ ಯಶೋದೆಯುಮೆಳವಿಗಟದಬಲನೊಳ  
ಕೊಂಡು ಚಂಡಾಹಿತುಂಡಬಂಡಿತಪ್ಪಂಡರೀಕಾಕ್ಷವದನವಿನ್ಯಸ್ತ † ತರಳ  
ತಾರನೇತ್ರರುಂ ‡ ನಿಸ್ಸಂಜ ತ್ರಿಸಂಜ ಗಾತ್ರರುಮೊಗೆ, ತದನಂತರಂ,

\* ಬೃ.—ಏನುತ್ತೆಯೈವೆಂದು.

† ಕ. ಖ. ಗ.—ನಾಶೀವಿಷದಿಂ

‡ ಕ. ಗ.—ವಿನ್ಯಸ್ತ ನಿರಸ್ತ ತರಳತಾರಾನೇತ್ರರುಂ.

ರಮಣೀಯಸಾಧನದೊಳ್ ನಿನ್ನೊಡನೆ ನಲಿದು ಸರ್ಪೋಲ್ಬಣಸಾಧನ  
ದೊಳ್ ಮೊ

ಣ್ಣಮೆ ನೀನೆಲ್ಲಿರ್ಪೆ \* ಯಿದಲ್ಲಿಯೆ ಸುಖಮೆನುಗಾಕಾಮುಬಾಣಾಗ್ನಿ  
ಯಿಂ ಸ

ಪರಮುಬಕ್ಷ್ಯವಿಡಾಗ್ನಿಯೇಂ ದುಸ್ಸಪಮೆ ಸುಭಗ ನಿನ್ನಲ್ಲಿಗೀಬರ್ಪೆವೆಂದ  
ಶ್ರಮದಿಗೋಪೀಜನಂ ಕರ್ಮಡುವುಗೆ ಪುಗವೆಡೆಂದು ಸಂತೈಸಿ  
ರಾಮಂ || ೯೬

ಜನಕಂ ರಕ್ಷಕನಂತಕ  
ನನಾಬಮಧ್ಯಾಂತ ನಿನಗದಾವನಜಂಗಂ |  
ಜನಕಂ ರಕ್ಷಕನಂತಕ  
ನೆನಸಿದೆ ಕೇಳ್ ಪ್ರೊಗಟ್ಟಿರಳವೆ ನಿನ್ನ ಮಹತ್ಯಂ || ೯೭

ಪರನಪರಂ ಭವನಭವಂ  
ಚರನಚರಂ ಸಗುಣನಗುಣನೀಕನನೇಕಂ |  
ಹರನಹರನನಿಪಗಣಿತ  
ವಿರುದ್ಧಗುಣ ನಿನ್ನ ನಿಜವದೇಂ ಕೇವಳಮೇ || ೯೮

ನೆನೆ ನಿನ್ನ ಮಹಿಮೆಯುಂ ನೀ  
ನೆನಿತನಿದಂ ಕೊಂಡುಕೊನೆವೆ ನೀರ್ವಾವನಿದ |  
ಕಿರ್ನಿತೇಕೆ ಮೊನುಸತ್ಯಮು  
ನೆನಸುಂ ನಟಿಯಿಸುವೆ ಕೃಷ್ಣಾ ಪ್ರೊಱಮಡು ಮಡುವಿಂ || ೯೯

ವೆ|| ಎನಲೊಡಂ,

ತೆಳಯೆ ನಿನ್ನೋದನಿದಿ ಹರಿ ಮೆಲ್ಲನೆ ಮೆಯ್ಯು ಋವಂತೆ ಗೆಯ್ಯೆ ತ  
ನ್ನಳವೆದೆಯ್ಯೆ ಸುತ್ತಣಿದ ಪಾವಿನ ಪೆರ್ವೆಡೆಯಂ ಪದಾಂಬುಜಂ |  
ಗಳ ಕೆಳಗಿಕ್ಕಿ ಮೆಟ್ಟು ಕರದಿದೆ ತದೀಯಶರೀರಕಾಂಡನುಂ  
ಜ್ವರುಹಕಾಂಡಮಂ ಪಿಡಿವವೋಲೆ ಪಿಡಿದಾಡಿದನೆಂದು ಲೀಲೆಯಿಂ ||೧೦೦

\* ಕ. ಖ. ಗ.—ನೀನೆಲ್ಲಿರ್ಪೆ.

ಕಾಳಿಯನಂ ಮದಿಸಪ ವನ

ಮಾಳಿಗೆ ಸುಗದೀಗಳುಗುಣುತಿರ್ದನೊ ರಾಹು !

ವ್ಯಾಳಂ ಮುನ್ನುಂಡಮರ್ದಂ

ಪೇತೆನಿಸಿದುವರಲ ಸುರನ ಬಲ್ಲರಿ ಸುರರಾ ||

೧೦೧

ವೆ|| ಆಪ್ರಸ್ತಾವದೋಳ್,

ಮಾಹುವ ಸುಯ್ಯಲರ್ ಕೊಕ್ಕಿ ತೋರುವ ವೆಕ್ತ್ತಪಯೋಜವತ್ತುವಂ

ಪೇತುವ ಕಣ್ಮಲರ ಪೂಳೆದು ಪಾತುವ ಮೂಲುದು ಮಂಜುಷಾಪ್ರಮಂ |

ಬೀತುವ ಸಿಂಜಿನೀವಳಯಕಾಂಚಿಗಳೆಂಬಿವುಂದದೊಂದು ಚೆ

ಲ್ವೀತುರೆ ಭೋಗಿಭಾಮಿನಿಯರಾಮಡುಂ ಪೂಜಮೆಟ್ಟರಟ್ಟಿಯಿಂ||೧೦೨

ಬಂದಚ್ಯುತನಭಿಮುಖದೋಳ್

ನಿಂದು ಕೃತಾಂಜಲಿಗಳಾಗಿ ಕಾಳಿಯಸತಿಯರ್ |

ಸಂದ ಪತಿಭಕ್ತಿಗುಣದಿಂ

ದಂದುದಯಿಸಿದಮಲಜೋಧದಿಂದಿಂತೆಂದರ್ ||

೧೦೩

ಅನಿಮೋಷರಕ್ಷಣಾರಂ

ನಿನಗೆ ತನುಗ್ರಹಣವಾದುದಱಿಂನ್ನಾ |

ಮುನಿಸಂತತಿಗಮಚಿಂತ್ಯವೆ

ಬೆನಿಸ ಪರಂಜ್ಯೋತಿ ನೀಂ ಕುಶೇಶಯನಯನಾ ||

೧೦೪

ಉದಯಸ ತಿಸಂಹಾರ

ಪ್ರದಂ ಜಗಕ್ಕೆನಿಸ ಕಮಲಭವಹರಿಹರನಾ |

ಮದ ಪುರುಷಾಕಾರತ್ರಯ |

ಮದು ನಿನ್ನ ವಿಡಂಬಮೆತ್ತ ಪರಮಜ್ಯೋತೀ ||

೧೦೫

ಕ್ಷಮರಾಂಕರರ್ ನಿಜಪದ

ಮುಮನಳಿಯಲ್ ಪದ್ಮಭವನ ಮತಿಗಂ ಹರಿ ಸಿ |

\* ಕ. ಖ. ಗ. — ಅದಱಿಂ ದನೀಂ. † ಕ. ಖ. — ಪುರುಷಕಾಣತ್ರಯ

ನ್ನ ಮಹತ್ತ್ವಂ ಪ್ರಥಿತಮಗಾ  
ಧಮಗಾಧಮುಮುನ್ನ ತೋನ್ನ ತೋನ್ನ ತಮಲ್ತೇ || ೧೦೬

ವಿವಿಧಬ್ರಹ್ಮಾಂಡಂ [ವಾ  
ಧವ ನಿನ್ನ ವಕಾಶಮದಹ]\* ಸೂಕ್ಷ್ಮ ತರಾಂಕಾಂ |  
ಶವೆನಲ ಸಿಜಸ್ವರೂಪದ  
ಪವಣುಮನಾರ್ ಬಲ್ಲರೆಂತದಂ ಬಣ್ಣಿ ಸುವರ್ || ೧೦೭

ನಾಕಿಗಳಂದ್ರಾದ್ಯರ್ ಪರ  
ಮಾಕ್ಯತಿ ದುರ್ಲಕ್ಷ್ಯವೆಂದೆನಲ ನಿನ್ನ ವತಾ |  
ರಾಕ್ಯತಿಯನರಿ ಪರ್ ಮಹಿ  
ಮಾಕರ ಪರಮಾರ್ಥವಾರ್ಗ ಲಕ್ಷ್ಯಂ ನಿನ್ನಾ || ೧೦೮

ಯೋಗಾಕ್ಷಿಯಿಂದೆ ಕಂಡು ಮ  
ನೋಗ್ಯಹದೊಳ್ ನಿಲಿಸಿ ಭಾವಕುಸುಮೋತ್ಕರದಿಂ |  
ಯೋಗಿಗಳರ್ಚಿಪ ನಿನ್ನ ನ  
ದೇಗಾಣ್ಣಿ ವಬಲೆಯರಾವದೆಂ † ತರ್ಚಿಪೆನೋ || ೧೦೯

ಬಿತ್ತರಿಸಲರ್ಚಿಸಲ್ ಮುನಿ  
ಪೋತ್ತಮರುಂ ಬಲ್ಲರೇ ಕ್ರಿಯಾಮಾತ್ರಮನೋ |  
ವೃತ್ತಿಗಳನೆಂತು ‡ ನಿನ್ನಂ  
ಬಿತ್ತರಿಸುವೆವೆಂತು ನಿನ್ನ ನರಿ ಪೆವೀಕಾ || ೧೧೦

ಜಗದಾಧಾರಕನ್ಯೆ ನೀ  
ನಗಧರ ನಿನ್ನಂಭಿಭಾರಮಂ ಕ್ಷೀಣಬಲೋ |  
ರಗನೆಂತು ಸ್ಮರಿಪಂ ಕಂ  
ಠಗತಾಸು ಗತಾಸುವಕ್ಕು ಮೇಕಕ್ಷಣದಿಂ || ೧೧೧

\*[ಭೂಪವನಾಗ್ನಿ ಜಲಾವ್ಯು ರಮವು]

† ಕ. ಖ. ಗ.—ದೇಗಾಮ್ವಬಲೆಯರೆನಾವದೆಂ. ‡ ಕ. ಖ. ಗ.—ನೆಂದು.

ರಿಕ್ಕ ಟದ ಶಕ್ತಿಯಂ ಮುಂ \*

ದಿಕ್ಕಿಯುಮಾತ್ಮಾಂತರಂಗದೊಳ್ ಮುಳಸಂ ಪಿಂ |

ದಿಕ್ಕಿಯುಮಿಫಣಿಯಂ ಕೊಂ

ದಿಕ್ಕದಿಕ್ಕೆಮಗೆ ಪುರುಷಭಿಕ್ಷುನನರಸಾ ||

೧೧೦

ಸೃಷ್ಟಿಸಮಯದೊಳದರ್ಶಿದು

ಚೇಷ್ಟಿತಮೆಂದವಿಳಜಾತಿಯೊಳ್ ಕಲ್ಪಿಸೆ ನೀಂ |

ದುಷ್ಪತೆ ನಿಸರ್ಗಮಾಯ್ತನೆ

ದುಷ್ಪವಿಷೋರಗತೆ ನಿನ್ನ ಮಾಡಿದ ಮಾಟಂ ||

೧೧೨

ಅಪರಾಧಮಿಲ್ಲ ಪರಿಭಾ

ವಿಪ್ರೋಡಿತಹದಿಂದವೆಮ್ಮೊಳದುಕಾರಣದಿಂ |

ಕೃಪೆಗೈಯ್ದುದೆಮಗೆ ನೀಂ ರ

ಕ್ಷಿಪುದೀಕಾಳಯಫಣೀಂದ್ರನಂ ಫಣಿಶಯನಾ ||

೧೧೪

ವ|| ಎಂದು ದಂದಶೂಕವನಿತಾಜನವಭಿಷ್ಟುತಿಗೆಯ್ದು ಬಿನ್ನವಿಸೆ ಸಂತುಷ್ಟನಾಗಿ ಕಾಳಿಯ † ವ್ಯಾಳಕುಳಂಗಳನಾಜನದ ದೈನ್ಯವಚನಪರಂ ಪರೇಗಳೆ ಕರುಣಂಗೆಯ್ದು ಕಾಳಯನಂ ನೋಡಿ ನೀನಿಲ್ಲಿರಲ್ವೇಡ ಅಸತ್ಯಭೃತ್ಯಬಾಂಧವಾಂತಃಪುರಪುರಸ್ಸರಮುರಗೇಶ್ವರ ಸಮುದ್ರಮಂ ಪೋಗಿ ಪುಗು ನಿನ್ನ ಪೆಡೆದುಱುಗಲೊಳನ್ನ ಪದಪದ್ಧತಿಗಳದ್ರಪುವು. ಇವಂ ಕಂಡೊಡೆ ಪನ್ನಗವಿರೋಧಿಯುಂ ಕಾದು ಕಟಪುಗುಂ ಪೋಗಿಂ ದು ಕಾಳಯವ್ಯಾಳನಂ ಕಟಿಪಿ ತನ್ನಹಾಹ್ರದಮಂ ಕ್ರೀಡಾಹ್ರದಮೆಂದೆಂಬಿ ನಮಬಲಾಬಾಲಗೋಪಾಲಸುಲಭಮಪ್ರಂತು ಮಾಡಿ ತದಾಶ್ರಮಕ್ಕೆ ಬರ್ಪನ್ನೆ ಗಮಿತ್ತ,

ಜಗಮೆಲ್ಲಂ ಪೊಗಟ್ಟಂತು ಕಾಳಿಯಮಹಾಸರ್ಪಾಂಕನಂ ಕಾದು ಮೂ ‡ ತೆಗೆ ನಂದಂಗೆ ಬಲಂಗೆ ಗೋಪವಧುಗಳ್ಳಾನಂದಮಂ ಮಾಡಿ ದೇ |

\* ಕ.ಖ.ಗ.—ಅಕ್ಕ ಟವುದುಕ್ತಿಯಂಪಿ.

† ಕ.ಖ.ಗ.—ತದೀಯ.

‡ —ಕಾದಶೋದಿಗೆ.

ವೆಗಣಂ ಕೀರ್ತಿಸೆ ತನ್ನೆಹಾಪ್ರದದಿನೆಟ್ಟಂದೆತ್ತಲಾಶೀರವಂ  
ಮಿಗೆ ಪೊಕ್ಕಂ ವ್ರಜಮಂ ಸವತ್ಸನಿವಹಂ ವಿಕ್ರಾಂತಚಕ್ರಾಯುಧಂ ||೧೧೫

ಇದು ಸಮಸ್ತ ಕಮಲಭವಾಂಡಮಾಲಾಘಟೇಘಟಿತಾರಘಟ್ಟಘಟನಾಸ್ವತಂತ್ರ  
ನಿಜಸ್ವರೂಪನಿರೂಪಣಚಕಿತಸಕಳಾವ್ನಾಯತಂತ್ರಲಕ್ಷ್ಮೀಕಾಂತಶ್ರೀ  
ಪಾದಭಕ್ತಿಯುಕ್ತಸುಕವೀಂದ್ರರುದ್ರಪ್ರಣೀತ ಶ್ರೀಜಗನ್ನಾಥ  
ವಿಜಯಮಹಾಪ್ರಬಂಧದೊಳ್ ಬಾಲಲೀಲಾವಿನೋದ  
ಪೂತನಾವಧಕಟಾಸುರಭಂಜನಯಮಳಂಜಾ  
ನೋನ್ಮೂಲನವತ್ಸಗೋಪಾಲ ವಿನೋದ  
ಕಾಳಿಯಸರ್ಪದರ್ಪದಳನಂ  
ತೃತೀಯಾಶ್ವಾಸಂ.

---

## ಶು ದ್ಧಿ ಪ ತ್ರಿ ಕೆ

---

ಪುಟ	ಪಂಚ್ಚಿಕ್ತಂ	ಅಶುದ್ಧಂ	ಶುದ್ಧಂ
4	20	ಶ್ವಸ್ತ್ರರಹಸ್ಯ	ಶ್ವಸ್ತ್ರರಹಸ್ಯ
8	8	ಪವದನಂ	ಪವನಂ
14	16	ಬೌದಾಕೃತಿ	ಬೌದ್ಧಾಕೃತಿ
37	20	ದುಗ್ಧವಾರಿಧಿ	ದುಗ್ಧವಾರಿಧಿ
59	6	ರಾಮನಾಂ	ರಾಮನಾಂ
63	14	ತ್ಯಷ್ಟಮೇನೆ	ತ್ಯಷ್ಟಮೇನ
63	19	ಮಿಕ್ಕುನಿ	ಮಿಕ್ಕುದ
64	12	ಕುಲೇಶಯಚ್ಛದ	ಕುಲೇಶಯಚ್ಛದ
64	22	ಗೋಪೀಜನಂ	ಗೋಪೀಜನಂ
66	11	ನೆನಿಸಿದೆ	ನೆನಿಸಿದೆ
”	”	ಮಹತ್ವಂ	ಮಹತ್ವಂ
67	15	ದದಹಿಂದಿನ್ನ	ದದಹಿಂದಿನ್ನ
68	24	ನಾನಂದಂ	ನಾನಂದಂ
69	10	ವಿಪೋಷಿ	ವಿಪೋಷಿ
”	11	ಗೈಯ್ಯದೆಮಗೆ	ಗೈಯ್ಯದೆಮಗೆ
”	14	ದೈನ್ಯ	ದೈನ್ಯ
”	19	ಕಾಳಿಯವ್ಯಾಳನಂಕಟಿಪಿ	ಪೇಟಿಕಟಿಪಕಾಳಿಯವ್ಯಾಳನಂ [ಳನಂ
”	20	ತದಾಶ್ರಮಕ್ಕೆ	ತದಾಶ್ರಮಕ್ಕೆ

---















